

ಅಧ್ಯಾಯ-೦೨

ನಾಲಿಗೆ ಮತ್ತು ಸಂಪರ್ಕ

ಪೀಠಿಕೆ: ಮಾನವ ಸಮಾಜದ ಸಮಗ್ರ ಬೆಳವಣಿಗೆಯಲ್ಲಿ ಆರ್ಥಿಕಾಭಿವೃದ್ಧಿಯ ಪಾತ್ರ ನಿರ್ಣಯಕವಾದುದು. ಆರ್ಥಿಕ ವಿಕಾಸಕ್ಕೆ ಅಗತ್ಯವಾದ ಸಮೃದ್ಧ ನೈಸರ್ಗಿಕ ಸಂಪನ್ಮೂಲ, ಪ್ರಗತಿಶೀಲ ಕೃಷಿ, ಉತ್ಪಾದನಾಶೀಲ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್, ಕ್ರೀಯಾಶೀಲ ವಾಣಿಜ್ಯಗಳಂತಹ ಏಷಿಧ ಆರ್ಥಿಕ ಚಟುವಟಿಕೆಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಾರಿಗೆ-ಸಂಪರ್ಕ ವ್ಯವಸ್ಥೆಯ ಪಾತ್ರ ಗುರುತರವಾದುದು. ಆಧುನಿಕ ಯುಗದಲ್ಲಿ ಜನ-ಜಾನುವಾರು, ಸರಕು-ಸರಂಜಾಮುಗಳ ಸಾಗಣೆಯಲ್ಲಿ, ಉತ್ತಮ ಭೂಮಾರ್ಗ ಸೌಕರ್ಯ, ವ್ಯವಸ್ಥಿತ ವಾಹನ ಸೌಲಭ್ಯ; ಸಂಪರ್ಕ ಸಾಧನಗಳಾದ ಅಂಚೆ-ತಂತ್ರಿ-ದೂರವಾಣಿ; ಸಮೂಹ ಮಾಧ್ಯಮಗಳಾದ ಆಕಾಶವಾಣಿ, ದೂರದರ್ಶನ; ವಿದ್ಯುನ್‌ನಾನ್ ಆಡಳಿತಕ್ಕೆ ಅಗತ್ಯವಾದ ಮಾಹಿತಿ ತಂತ್ರಜ್ಞಾನದ ಸಾಧನಗಳಾದ ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆ, ವಿದ್ಯುನ್‌ನಾನ್ ಅಂಚೆ (ಕ್ರಿ-ಮೇಲ್), ಅಂತರ್ಜಾಲ ದೂರವಾಣಿ ಸೇವೆ, ಮುಂತಾದ ಅವಿಷ್ಯಾರಗಳಿಂದು ಕೃಜೋಡಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಸಾರಿಗೆ-ಸಂಪರ್ಕ ಸಾಧನಗಳಿಂದು ಗಣನೀಯ ಸೇವೆ ಸಲ್ಲಿಸುತ್ತಿದೆ. ಅದರಲ್ಲೂ ತಂತ್ರಜ್ಞಾನ ರಂಗದಲ್ಲಿಂದು ಆಗಿರುವ ಅದ್ಭುತ ಬೆಳವಣಿಗೆಯಿಂದಾಗಿ, ಸಾರ್ವಜನಿಕ ಕ್ರಿಯೆಗಳಲ್ಲಿ ಆರ್ಥಿಕ ಅಂಶದ ದೂರವೆನಿಸದೆ, ಜಗತ್ತಿಂದು ಕಿರಿದಾಗಿದೆಯೇನೋ ಎಂಬ ಭಾವನೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಾಚೀನ ಸಾರಿಗೆ-ಸಂಪರ್ಕ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿಯೂ, ಸ್ವಾತಂತ್ರ್ಯತ್ವದ ಅವಧಿಯ ಬೆಳವಣಿಗೆಯನ್ನು ವಿಸ್ತೃತವಾಗಿಯೂ ಈ ಅಧ್ಯಾಯದಲ್ಲಿ ಬಿಂಬಿಸಲಾಗಿದೆ.

ಕಳೆದ ಶತಮಾನದ ಅಂತ್ಯದವರೆಗೆ (೧೯೯೮) ಮೈಸೂರು ಜಿಲ್ಲೆಯಲ್ಲೇ ಅಂತರ್ರಾಷ್ಟ್ರೀಯ ಇಂದಿನ ಚಾಮರಾಜನಗರ ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕರಂಗಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಆಗಿರುವ ಪ್ರಗತಿಯನ್ನು ಏಷಿಧ ಮೂಲಗಳಿಂದ ಅರಿಯಬಹುದಾಗಿದೆ. ಜಿಲ್ಲೆಯಲ್ಲಿ ಪತ್ರೀಯಾಗಿರುವ ಇತಿಹಾಸ ಮೂರ್ಚಾಲದ ನೆಲೆಗಳು ಆ ಕಾಲದಲ್ಲಿ ಅವುಗಳ ನಡುವೆ ಸಂಪರ್ಕ ಕಲ್ಪಿಸಲು ಇದ್ದಿರಬಹುದಾದ ಕಾಡುಹಾದಿಗಳತ್ತ ಚಿಂತಿಸಲು ಪ್ರೇರೇಷಿಸುತ್ತವೆ. ಪ್ರಾಚೀನ ಶಾಸನಗಳಲ್ಲಿ ಸಾರಿಗೆ ಸಂಬಂಧಿ ಪದಗಳು ಕಂಡುಬರುತ್ತಿದ್ದು, ಯಳಂದೂರು ತಾಲೂಕಿನ ಆಲಕೆರೆಯ ಱಿಬಿಂ ಹಾಗೂ ಱಿಬಿಂ ಶಾಸನಗಳಲ್ಲಿ ಬಂಡಿದಾರಿಯ ಉಲ್ಲೇಖಿಸಿದ್ದರೆ, ಱಿಬಿಂ ಶತಮಾನಕ್ಕೆ ಸೇರಿದ ಇನ್ನೊಂದು ಶಾಸನದಿಂದ ನಂದ್ಯಾಲ ಸೀಮೆಯ ಬಂಡಿಕಾರರು ಗಣಿಗನೂರ ಬಳಿ ಎರಡು ಬಂಡುಗಳನ್ನು ನಿರ್ಮಿಸಿದ ಅಂಶ ಗೊತ್ತಾಗುತ್ತದೆ. ಬಂಡಿಮರಕ್ಕೆ ಆ ಹೆಸರು ಬರಲು ನೀಲಗಿರಿಗೆ

ಸಾಗುತ್ತಿದ್ದ ಸರಕನ ಹೇರೆತ್ತು, ಬಂಡಿಗಳು ಹಿಂದೆ ತಂಗುತ್ತಿದ್ದ ತಂಗುದಾಣ ನೆಲೆಯಾಗಿದ್ದರೇ ಇದಕ್ಕೆ ಕಾರಣವಾಗಿತ್ತು. ಆ ಸಲುವಾಗಿ ಅಲ್ಲಿಂದು ಕೆರೆ ಹಾಗೂ ತೋಪನ್ನು ನಿರ್ಮಿಸಲಾಗಿತ್ತು. ಚಿಕ್ಕದೇವರಾಜ ಒಡೆಯರು ರಾಜ್ಯದಲ್ಲಿ ಆರಂಭಿಸಿದ ಅಂಚೆ ವ್ಯವಸ್ಥೆಯು ರಸ್ತೆಗಳ ಅಭಿವೃದ್ಧಿಗೆ ಕಾರಣವಾಗಿದ್ದು. ಹೈದರ್‌ಆಗಿ ಕಾಲದಲ್ಲಿ ಸೇನಾ ರವಾನೆಗೆಂದೇ ‘ದಂಡನ ದಾರಿಗಳನ್ನು ನಿರ್ಮಿಸಲಾಗುತ್ತಿದ್ದು, ಫಿರಂಗಿಗಳ ಸಂಚಾರಕ್ಕೆ ವಿಶೇಷವಾಗಿ ಬಳಸಲ್ಪಡುತ್ತಿದ್ದ ದಾರಿಯು ‘ಫಿರಂಗಿ ರಸ್ತೆ’ ಎಂದೇ ಪ್ರಸಿದ್ಧವಾಗಿತ್ತು. ಗುಡ್ಡಗಾಡುಗಳ ನಡುವೆ ಹಾದು ಹೋಗುತ್ತಿದ್ದ ಕಾಲುದಾರಿಗಳು ಪರಿಕರಿಗೆ ಅನುಕೂಲಕರವಾಗಿದ್ದು, ಕುದುರೆ, ಪಲ್ಲಕ್ಕಿಗಳ ಬಳಕೆ ಮೇಲ್ಗೊಕ್ಕೆ ಮೀಸಲಾಗಿತ್ತು. ಎತ್ತು, ಕತ್ತೆ, ಕುದುರೆಗಳ ಮೇಲೆ ಸರಕನ್ನು ಸಾಗಿಸಲಾಗುತ್ತಿದ್ದು, ಜನಸಾಮಾನ್ಯ ತಲೆಮೋರೆ ಇಲ್ಲವೇ ಕಾವಡಿಗಳಲ್ಲಿ ಸರಕನ್ನು ಹೊತ್ತು ಸಾಗಿಸುತ್ತಿದ್ದರು. ಜಿಲ್ಲೆಯಲ್ಲಿ ಹರಿದಿರುವ ಕಾವೇರಿ ನದಿ, ಪಾಲಾರ್, ಗುಂಡ್ಡ, ಸುವಣಾವತಿ, ನುಗು, ಉಡತೋರೆ, ಚಿಕ್ಕಹೋಳಿ, ಮುಂತಾದ ಉಪನದಿ-ಹಳ್ಳಕೊಳ್ಳಗಳನ್ನು ದಾಟಲು ಬಹು ಹಿಂದಿನಿಂದಲೂ ಕಡವುಗಳಿದ್ದು, ತೆಗಲೂ ಕೊಳ್ಳೇಗಾಲ ತಾಲೂಕಿನ ಮುಖ್ಯಾರು ಮುಂತಾದೆಡೆ ಕಾವೇರಿ ನದಿಯನ್ನು ದಾಟಲು ಹರಿಗೋಲನ್ನು ಬಳಸಲಾಗುತ್ತಿದೆ.

ಜಿಲ್ಲೆಯ ಗಡಿಯಾಗಿರುವ ಕೊಳ್ಳೇಗಾಲ ತಾಲೂಕು ಱೆಂಂರಿಂದ ಱೆಂಬಿರ ವರೆಗೆ ಮದ್ರಾಸ್ ಪ್ರೈಸಿಂಗ್ನಿಂದ ಪ್ರಾಂತದಲ್ಲಿ, ಆನಂತರ ಱೆಂಬಿರವರೆಗೆ ಮದ್ರಾಸ್ ರಾಜ್ಯದಲ್ಲಿ ಅಂತರ್ಗತವಾಗಿದ್ದು. ಏಕೇಕ್ಕೆ ಕನಾಟಕ ಱೆಂಬಿರಲ್ಲಿ ಅಸ್ತಿತ್ವಕ್ಕೆ ಬಂದಾಗ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಆಗ ಕೊಳ್ಳೇಗಾಲ ತಾಲೂಕಿನಲ್ಲಿ ಇದ್ದ ಒಟ್ಟು ರಸ್ತೆ ಕೇವಲ ಱೆಂಟಿ ಮೈಲಿಗಳಾಗಿದ್ದು ಕೊಯಮತ್ತಾರು ಜಿಲ್ಲೆಯ ರಸ್ತೆ (ಇ.ಲ್ಲಿ ೩೫ ಮೈ) ಪ್ರಮಾಣಕ್ಕೆ ಹೋಲಿಸಿದರೆ ನಗರ್ಜುನಾಗಿದ್ದು, ಕೊಳ್ಳೇಗಾಲ ತಾಲೂಕು ಪ್ರದೇಶದ ರಸ್ತೆ ನಿರ್ವಹಣೆಯು ಮದ್ರಾಸ್ ಆಡಳಿತ ವ್ಯವಸ್ಥೆಗೆ ಅನುಗುಣವಾಗಿತ್ತು. ಆದರೆ ಮದ್ರಾಸ್ ಸರ್ಕಾರ ಱೆಂಬಿರಲ್ಲಿ ಪ್ರಕಟಿಸಿರುವ ಕೊಯಮತ್ತಾರು ಜಿಲ್ಲಾ ಮ್ಯಾನ್ಯಾಯ್ಲೆ ಸೇರಿದಂತೆ ಇತರ ಆಕರಣಗಳಲ್ಲಿ ಕುತೂಹಲಕಾರಿ ಮಾಹಿತಿ ಲಭ್ಯವಿದೆ. ಕೊಳ್ಳೇಗಾಲ ತಾಲೂಕು ಸೇರಿದಂತೆ ಅಂದಿನ ಕೊಯಮತ್ತಾರು ಜಿಲ್ಲೆಯಲ್ಲಿ ಱೆಂಂರಿಂದ ರಸ್ತೆ ಯಾವುದೇ ಉತ್ತಮ ರಸ್ತೆಗಳಿರಲಿಲ್ಲ. ಇದ್ದ ರಸ್ತೆಗಳು ಕಾಲುದಾರಿಗಳಾಗಿದ್ದು, ಹೇರೆತ್ತು, ಕುದುರೆ, ಕೋಣಗಳೇ ಸರಕು ಸಾಗಣೆ ಮಾಡ್ಯಾಗಿದ್ದು, ಬಂಡಿಯ ಪರಿಜಯವೇ ಇರಲಿಲ್ಲವೆಂಬ ಅಂತ ಜಿಲ್ಲಾ ಕಲ್ಕರ್ ಕ್ಯಾಪ್ಸ್ ಮೆಕ್ಕಯಾಡೆನ ವರದಿಯಿಂದ ಗೊತ್ತಾಗುತ್ತದೆ.

ಮೈಸೂರು ಸಂಸ್ಥಾನವು ಱೆಂಬಿರಲ್ಲಿ ಕಮೀಷನರುಗಳ ಆಡಳಿತಕ್ಕ ಒಳಪಟ್ಟ ನಂತರ ರಸ್ತೆಗಳ ಸುಧಾರಣೆಯತ್ತೆ ಗಮನ ಹರಿಸಲಾಯಿತು. ಈ ನಿಟ್ಟಿನಲ್ಲಿ ಱೆಂಬಿರ ವೇಳೆಗೆ ಸಂಸ್ಥಾನದಲ್ಲಿ ಆರಂಭಗೊಂಡ ಲೋಕೋಪಯೋಗಿ ಇಲಾಖೆ ಹಾಗೂ ಱೆಂಟಿರಲ್ಲಿ ಅಸ್ತಿತ್ವಕ್ಕೆ ಬಂದ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು, ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ಅವಗಳಿಗೆ ವಹಿಸಲಾಯಿತು. ಆ ಸಂದರ್ಭದಲ್ಲಿ ರಸ್ತೆಗಳ ಗುಣಮಟ್ಟವನ್ನಾಧರಿಸಿ ಅವನ್ನು ಆರು ದರ್ಜೆಗಳಾಗಿ ವರ್ಗೀಕರಿಸಲಾಯಿತು. ಕ್ರಮೇಣ ರಸ್ತೆಗಳನ್ನು ರಾಜ್ಯನಿಧಿ ರಸ್ತೆ ಹಾಗೂ ಜಿಲ್ಲಾನಿಧಿ ರಸ್ತೆಗಳಿಂದು ಮನರ್ ವಿಂಗಡಿಸಲಾಯಿತು. ಸುಮಾರು ಱೆಂಟಿರ ವೇಳೆಗೆ ಮೈಸೂರು-ಕಣ್ಣಾನೂರು ರಸ್ತೆಯು ಸಂಚಾರಕ್ಕೆ ತೆರೆಯಲ್ಪಟ್ಟಿತು. ಱೆಂಬಿರ ವೇಳೆಗೆ ಹಾಸನೂರು ಘಟ್ಟ ರಸ್ತೆ ಕಾರ್ಯ ಮಾರ್ಣಿಗೊಂಡಿದ್ದು, ಕೊಳ್ಳೇಗಾಲ ತಾಲೂಕಿನಲ್ಲಿ ಱೆಂಟಿ ಮೈಲಿಯಷ್ಟು ರಸ್ತೆ ಇತ್ತೆಂದು ಮ್ಯಾನ್ಯಾಯ್ಲೆ ದಾಖಿಲಿಸಿದೆ. ಜಿಲ್ಲೆಯಲ್ಲಿ ಱೆಂಟಿರ ವೇಳೆಗೆ ಹಾದುಹೋಗುತ್ತಿದ್ದ ರಸ್ತೆಗಳಲ್ಲಿ ೧) ಮೈಸೂರು-ಕಣ್ಣಾನೂರು ರಸ್ತೆ, ೨) ಬೆಂಗಳೂರು-ನೀಲಗಿರಿ ರಸ್ತೆ, ೩) ಮೈಸೂರು-ಮಾನಂದವಾಡಿ ರಸ್ತೆ ೪) ನಂಜನಗೂಡು-ಹಾಸನೂರು ರಸ್ತೆ ಹಾಗೂ (೫) ಗುಂಡ್ಡಪೇಟೆ-ಸುಲ್ತಾನ ಬತೇರಿ ರಸ್ತೆಗಳು

ಪ್ರಮುಖವಾಗಿದ್ದು, ಇತರೆ ಜಿಲ್ಲೆ ರಸ್ತೆಗಳೂ ಇದ್ದವು. ಮುಂದೆ, ಇಂಡಿಯ-ಇಲರ ವೇಳೆಗೆ) ಬೆಂಗಳೂರು-ಉಂಟಿ ರಸ್ತೆ ಹಾಗೂ ಮೈಸೂರು-ಮಾನಂದವಾಡಿ ರಸ್ತೆಗಳು ಜಿಲ್ಲೆಯಲ್ಲಿ ಹಾದುಹೋಗಿದ್ದ ಮುಖ್ಯ ಪ್ರಾಂತೀಯ ರಸ್ತೆಗಳಾಗಿದ್ದವು.

ಕೇಂದ್ರ ಸರ್ಕಾರದ ನಾಗಪುರ ಯೋಜನೆಯನ್ನರು ಇಂಡಿಯಲ್ಲಿ ರಸ್ತೆಗಳನ್ನು ೧) ರಾಷ್ಟ್ರೀಯ ಹೆದ್ದಾರಿ, ೨) ರಾಜ್ಯ ಹೆದ್ದಾರಿ, ೩) ಜಿಲ್ಲಾ ಮುಖ್ಯ ರಸ್ತೆ, ೪) ಇತರ ಜಿಲ್ಲಾ ರಸ್ತೆ ಹಾಗೂ ೫) ಹಳ್ಳಿ ರಸ್ತೆಗಳೆಂದು ವರ್ಗೀಕರಿಸಲಾಯಿತು. ಆದರೆ ಇಂಡಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಿರಲಿಲ್ಲ. ಇಂಡಿಯ ವೇಳೆಗೆ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶವು ಸೇರಿದಂತೆ ಅಂದಿನ ಮೈಸೂರು ಜಿಲ್ಲೆಯಲ್ಲಿ ೩,೬೫೧ ಕೆ.ಮೀ. ರಸ್ತೆ ಇತ್ತು. ಇಂಡಿಯ ವೇಳೆಗೆ ೪,೬೦೮ ಕೆ.ಮೀಗಳಿಗೆರಿದ ಇದು ಇಂಡಿಯಲ್ಲಿ ೮,೦೭೧ ಕೆ.ಮೀ ತಲುಪಿತ್ತು.

ಮುಂದೆ ಇಂಡಿಯ ವೇಳೆಗೆ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಒಟ್ಟು ೨೬೭೧ (ಮೂಲ ಮೈಸೂರು ಜಿಲ್ಲೆಯ ಅಂತಿಮ ಅಂಶ ಅಂಶವನ್ನು ಹೊರತುಪಡಿಸಿ) ೫.೫೧.೬೪ ಗಳಿದ್ದವು. ಇದು ಇಂಡಿಯಲ್ಲಿ ೩೦೦೨ ಕೆ.ಮೀ. ರಸ್ತೆಯನ್ನು ಹೊಂದಿತ್ತು. ಏತನ್ನಿಂದ್ರ್ಯ ಇಂಡಿಯಲ್ಲಿ ಮೈಸೂರು ಜಿಲ್ಲೆಯು ವಿಭಜಿಸಲ್ಪಟ್ಟ ಚಾಮರಾಜನಗರ ಜಿಲ್ಲೆಯು ಪ್ರತ್ಯೇಕ ಅಸ್ತಿತ್ವ ಪಡೆದ ನಂತರ ಇಂಡಿಯ ಮಾರ್ಕೆಟ್ ಅಂಶಕ್ಕೆ ನೂತನ ಜಿಲ್ಲೆಯಲ್ಲಿ ವಿವಿಧ ವರ್ಗಕ್ಕೆ ಸೇರಿದ ೩೨೧೦ ಕೆ.ಮೀ. ರಸ್ತೆಗಳಿದ್ದವು. ೨೦೧೦ರ ಮಾರ್ಕೆಟ್ ಅಂಶಕ್ಕೆ ಜಿಲ್ಲೆಯಲ್ಲಿ ವಿವಿಧ ವರ್ಗಕ್ಕೆ ಸೇರಿದ ಒಟ್ಟು ೪,೬೨೦ ಕೆ.ಮೀ. ರಸ್ತೆಯು ಅಸ್ತಿತ್ವದಲ್ಲಿತ್ತು. ವಿವರಗಳಿಗೆ ಹೋಷ್ಟ್ ಇ.೧ ರಿಂದ ೨.೨ ನೋಡಿ.

ರಾಷ್ಟ್ರೀಯ ಹೆದ್ದಾರಿಗಳು: ರಾಷ್ಟ್ರವ್ಯಾಪಿ ಹರಡಿಕೊಂಡಿರುವ ಈ ಹೆದ್ದಾರಿಗಳು ದೇಶದ ವಿವಿಧ ರಾಜ್ಯಗಳನ್ನೂ ರಾಜ್ಯ ಹೆದ್ದಾರಿಗಳನ್ನೂ ಜೊಡಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ರಸ್ತೆ ಜಾಲವನ್ನು ಹಣೆಯುವ ಕೊಂಡಿಗಳಾಗಿದ್ದು, ದೇಶದ ಭಾವ್ಯಕೃತಿಗೆ, ಅಧಿಕಾಭಿವೃದ್ಧಿಗಳಿಗೆ ಸಹಕಾರಿಯಾಗಿವೆ. ಆದರೆ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ವಿಭಜನಾ ಮಾರ್ಕೆಟ್‌ದಿಂದಿಲ್ಲ ಅಂದರೆ ಇಂಡಿಯಕ್ಕೆ ಹೊದಲು ಯಾವುದೇ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರಲಿಲ್ಲ. ಆದರೆ ಇಂಡಿಯ ವೇಳೆಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-೨೦೮ (ಬೆಂಗಳೂರು-ದಿಂಡಿಗಲ್) ಕ್ಕೆ ಸೇರಿದ ೧೧೦ ಕೆ.ಮೀ. ಹಾಗೂ ರಾಷ್ಟ್ರೀಯ ಹೆದ್ದಾರಿ-೨೧೨ (ಕಲ್ಲಿಕೋಟೆ-ಕೊಳ್ಳೇಗಾಲ) ಕ್ಕೆ ಸೇರಿದ ೮೯ ಕೆ.ಮೀ. (ಒಟ್ಟು ೧೮೯ ಕೆ.ಮೀ.) ರಾಷ್ಟ್ರೀಯ ಹೆದ್ದಾರಿಗಳಿದ್ದವು.

ಈ ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯ ಚಾಮರಾಜನಗರ (೬೧ ಕೆ.ಮೀ.) ಗುಂಡ್ಲಪೇಟೆ (೮೮ ಕೆ.ಮೀ.) ಕೊಳ್ಳೇಗಾಲ (೨೪ ಕೆ.ಮೀ.) ಹಾಗೂ ಯಳಂದೂರು (೧೮ ಕೆ.ಮೀ.) ತಾಲೂಕು ಪ್ರದೇಶದಲ್ಲಿ ಹಾದು ಹೋಗಿವೆ. ಈ ರಸ್ತೆಗಳಲ್ಲಿ ಏಳು ೫.೫೧. ಸೀಮೆಂಟ್ ರಸ್ತೆಯಾದರೆ ಉಳಿದ ೧೬೨ ಕೆ.ಮೀ. ಡಾಂಬರು ರಸ್ತೆಯಾಗಿತ್ತು. ಜಿಲ್ಲೆಯಲ್ಲಿ ಪ್ರತಿ ಲಕ್ಷ ಜನರಿಗೆ ೧೮ ಕೆ.ಮೀ. ರಾಷ್ಟ್ರೀಯ ಹೆದ್ದಾರಿ ಇದ್ದರೆ, ಪ್ರತೀ ೧೦೦ ಚ.ಕೆ.ಮೀ. ಗೆ ಇದ್ದ ಸರಾಸರಿ ರಾಷ್ಟ್ರೀಯ ಹೆದ್ದಾರಿ ಪ್ರಮಾಣ ಮೂರು ಕೆ.ಮೀ. ಆಗಿತ್ತು.

ರಾಷ್ಟ್ರೀಯ ಹೆದ್ದಾರಿ-೨೦೮ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಹಾಗೂ ಚಾಮರಾಜನಗರ ತಾಲೂಕುಗಳ ಮೂಲಕ ಹಾದು ತಮಿಳನಾಡು ಕಡೆಗೆ ಸಾಗಿರದೆ, ಕೇರಳ ಕಡೆಯಿಂದ ಬರುವ ರಾಷ್ಟ್ರೀಯ ಹೆದ್ದಾರಿ-೨೧೨ ಜಿಲ್ಲೆಯ ಗುಂಡ್ಲಪೇಟೆ ತಾಲೂಕು, ಮೈಸೂರು ಜಿಲ್ಲೆಯ ನಂಜನಗೊಡು, ಮೈಸೂರು ಹಾಗೂ

ತಿರುಮುಕೂಡಲು ನರಸೀಪುರ ತಾಲೂಕುಗಳ ಮೂಲಕ ಶಾಗಿ ಮುಂದೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ ೨೦೯ ಅನ್ನ ಕೂಡುತ್ತದೆ. ಈಗ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವ ಇವು ಹಿಂದೆ 'ರಾಜ್ಯ ಹೆದ್ದಾರಿ'ಗಳಾಗಿದ್ದು, ಅವುಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ಮೈಗೇರಿಸುವ ಮೂಲಕ ಜಿಲ್ಲೆಯು ನೇರೆಯ ಕೇರಳ ಹಾಗೂ ತಮಿಳುನಾಡುಗಳೊಂದಿಗೆ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯವನ್ನು ಹೊಂದುವಂತಾಗಿದೆ. ಈ ವರ್ಗದ ರಸ್ತೆಗಳ ದುರಸ್ತಿ ನಿರ್ವಹಣೆಗಳಿಗೆ ಇಟ್ಟಿರಿಂದಿಚೆಗೆ ಆಯಾ ರಾಜ್ಯಗಳಲ್ಲಿರುವ ಲೋಕೋಪಯೋಗಿ ಇಲಾಖೆಗಳು ಪ್ರತ್ಯೇಕ ವಿಭಾಗವನ್ನೂ ಹೊಂದಿದ್ದು, ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣಾ ವೆಚ್ಚವನ್ನು ಕೇಂದ್ರ ಸರ್ಕಾರದ ನಿಧಿಯಿಂದ ಭರಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ಎರಡು ರಾಷ್ಟ್ರೀಯ ಹೆದ್ದಾರಿಗಳ ಅಗತ್ಯಕರಣ ಕಾರ್ಯ ಪ್ರಗತಿಯಲ್ಲಿದ್ದು ೨೦೧೧ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೧೮೦ ಕೆ.ಮೀ. ರಾಷ್ಟ್ರೀಯ ಹೆದ್ದಾರಿಯಿತ್ತು. ಇದರಲ್ಲಿ ಒಮ್ಮೆ ಪಾಲು ದ್ವಿಪಥ ರಸ್ತೆಯಾಗಿದ್ದು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ನಿಯಂತ್ರಣಕ್ಕೆ ಒಳಪಟ್ಟಿದೆ.

ರಾಜ್ಯ ಹೆದ್ದಾರಿಗಳು: ರಾಜ್ಯದ ಮುಖ್ಯ ಜಿಲ್ಲಾ ರಸ್ತೆಗಳನ್ನು ಜೋಡಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳೊಂದಿಗೂ ಸಂಪರ್ಕ ಕಲ್ಪಿಸುವ ತಂತುಗಳು ಇವಾಗಿದ್ದು, ರಾಜ್ಯದ ಬೆಳವಣಿಗೆಯಲ್ಲಿ ಹಿರಿದಾದ ಪಾತ್ರವನ್ನು ವಹಿಸುತ್ತಿದೆ. ಈ ವರ್ಗದ ರಸ್ತೆಗಳ ರಚನೆ ದುರಸ್ತಿ, ನಿರ್ವಹಣೆ ಮುಂತಾದವು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಅದನ್ನು ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳ ವಿಭಾಗದ ಮೂಲಕ ರಾಜ್ಯ ನಿಧಿಯಿಂದ ನಿರ್ವಹಿಸಲಾಗುತ್ತದೆ. ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ೧೮೫೩ರಲ್ಲಿ ಒಟ್ಟು ೧೮೨ ಕೆ.ಮೀ. ರಾಜ್ಯ ಹೆದ್ದಾರಿ ಇತ್ತು. ೧೯೭೨ರಲ್ಲಿ ಇದು ೨೨೨ ಕೆ.ಮೀ.ಗಳಿಗೇರಿ ಅದೇ ಪರಿಸ್ಥಿತಿ ೧೯೭೯ರಲ್ಲೂ ಇದ್ದು, ಅವರೆಗೆ ಯಳಂದೂರು ತಾಲೂಕಿನಲ್ಲಿ ಯಾವುದೇ ರಾಜ್ಯ ಹೆದ್ದಾರಿಯು ಇರಲಿಲ್ಲ. ಇದೇ ಪರಿಸ್ಥಿತಿ ಚಾಮರಾಜನಗರ ಜಿಲ್ಲೆಯು ರೂಪಗೊಂಡ ನಂತರವೂ ಮುಂದುವರಿಯಿತು. ಆದರೆ ೧೯೭೯ರಲ್ಲಿ ಜಿಲ್ಲೆಯ ಕೆಲವು ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳೂ ಮೇಲ್ಮೈಗೇರಿದಾಗ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಯ ಪ್ರಮಾಣ ೧೦೯ ಕೆ.ಮೀ.ಗಳಿಗೆ ಇಳಿಯಿತು. ಇದರಲ್ಲಿ ೧೯ ಕೆ.ಮೀ. ಏಕಪಥ (ಇ.ಇ ಮೀ ಅಗಲ) ವಾಗಿದ್ದು, ೪೦ ಕೆ.ಮೀ. ಮಧ್ಯವರ್ತಿಪಥ (ಇ.ಇ ಮೀ ಅಗಲ)ದಾಗಿದ್ದವು. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ಆರು ರಾಜ್ಯ ಹೆದ್ದಾರಿಗಳಿದ್ದು, ಅವು ಕ್ರಮವಾಗಿ ೧) ರಾಜ್ಯ ಹೆದ್ದಾರಿ-೧೯ (ಕೊಳ್ಳೇಗಾಲ-ಹಾಸನೂರು), ೨)ರಾಜ್ಯಹೆದ್ದಾರಿ-೩೫ (ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟ), ೩)ರಾಜ್ಯ ಹೆದ್ದಾರಿ-೨೯ (ಶ್ರೀರಂಗಪಟ್ಟಣ-ಮಹದೇಶ್ವರ ಬೆಟ್ಟ) ೪) ರಾಜ್ಯ ಹೆದ್ದಾರಿ-೮೦ (ನಂಜನಗೂಡು-ಬಿಳಿಗಿರಿರಂಗನ ಬೆಟ್ಟ), ೫) ರಾಜ್ಯ ಹೆದ್ದಾರಿ-೮೧ (ಯಳಂದೂರು-ಗುಂಡ್ಲಪೇಟೆ) ಹಾಗೂ ೬) ರಾಜ್ಯ ಹೆದ್ದಾರಿ-೮೨ (ರಾಮನಾಥಪುರ-ತೆರಕಣಾಂಬಿ) ರಸ್ತೆಗಳಾಗಿವೆ. ೨೦೧೧ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿದ್ದ ರಾಜ್ಯ ಹೆದ್ದಾರಿಗಳ ಉದ್ದೇಶ ಇಂಡ್ ಕೆ.ಮೀ.ಗಳಾಗಿತ್ತು. ಇದರಲ್ಲಿ ಇಂಡ್ ಕೆ.ಮೀ. ಡಾಂಬರು ರಸ್ತೆಯಾಗಿತ್ತು. ಇವುಗಳಲ್ಲಿ ಒಟ್ಟು ೨೨೨ ಕೆ.ಮೀ. ಏಕಪಥ ರಸ್ತೆಯಾದರೆ, ೨೦೫ ಕೆ.ಮೀ. ಮಧ್ಯವರ್ತಿಪಥ ರಸ್ತೆಯಾಗಿದ್ದು, ಉಳಿದೊಂದು ಕೆ.ಮೀ. ದ್ವಿಪಥ ರಸ್ತೆಯಾಗಿತ್ತು.

ಜಿಲ್ಲಾ ಮುಖ್ಯ ರಸ್ತೆಗಳು: ಪ್ರಮುಖ ವಾಣಿಜ್ಯ ಕೇಂದ್ರ, ಹೋಬಳಿ, ರ್ಯಾಲ್ನಿಲ್ಲಾಣಿ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಡುವೆ ಸಂಪರ್ಕ ಕಲ್ಪಿಸುವ ಮಾರ್ಗ ಇವಾಗಿವೆ. ಲೋಕೋಪಯೋಗಿ ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟಿರುವ ಈ ರಸ್ತೆಗಳು ಜಿಲ್ಲೆಯ ಅಂತರಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ೧೯೭೯ರ ವೇಳೆಗೆ ಈ ವರ್ಗಕ್ಕೆ ಸೇರಿದ ೨೨೨ ಕೆ.ಮೀ. ರಸ್ತೆಗಳು ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿದ್ದ ಮುಂದೆ

೧೯೬೬ರ ವೇಳೆಗೆ ಅದು ಕ್ರಿಂ ಕೆ.ಮೀ.ಗಳಿಗೇರಿತ್ತು. ಅದೇ ೨೦೦೦ ಮಾರ್ಚ್ ಅಂತ್ಯದ ವೇಳೆಗೆ ಕ್ರಿಂ ಕೆ.ಮೀ.ಗಳಷ್ಟಿದ್ದ ಈ ವರ್ಗದ ರಸ್ತೆಗಳು, ೨೦೧೦ರ ಮಾರ್ಚ್ ಅಂತ್ಯಕ್ಕೆ ಇನ್‌ಎಂಜಿನೀಯರಿತ್ತು. ಅದೇ ೨೦೧೦ರ ಮಾರ್ಚ್ ಅಂತ್ಯಕ್ಕೆ ಇದು ಇಂಜಿನೀಯರಿಗೆ ಹೆಚ್ಚುಳಗೊಂಡಿತ್ತು. ಇದರಲ್ಲಿ ಉಂಟಾಗಿ ಕೆ.ಮೀ. ಡಾಂಬರ್ ಮೇಲ್ಪ್ರಯನ್ನು ಹೊಂದಿದ ರಸ್ತೆಯಾದರೆ, ೧೦೬ ಕೆ.ಮೀ. ಮ್ಯಾಕಡಮ್ ರಸ್ತೆಯಾಗಿದ್ದು, ಉಳಿದ ಇಂದಿನ ಕೆ.ಮೀ. ಯಾವುದೇ ಮೇಲ್ಪ್ರಯನ್ನು ಹೊಂದಿರದ ಕಚ್ಚಾರಸ್ತೆಯಾಗಿತ್ತು. ಈ ರಸ್ತೆಗಳಲ್ಲಿ ಉಂಟಾಗಿ ಕೆ.ಮೀ. ಏಕಪಥ(ಇ.ಇ ಕೆ.ಮೀ ಅಗಲ) ರಸ್ತೆಯಾದರೆ, ಉಳಿದ ಇನ್‌ಎಂಜಿನೀಯರಿತ್ತು. ಮ್ಯಾಕಡಮ್(ಇ.ಇ ಕೆ.ಮೀ ಅಗಲ) ರಸ್ತೆ ಆಗಿತ್ತು.

ಚಿಲ್ಲಾ ಇತರ ರಸ್ತೆಗಳು: ಇದು ತಾಲೂಕು ಹಾಗೂ ಹೋಬಳಿ ಸೇರಿದಂತೆ ಇತರ ಪ್ರಮುಖ ಉರುಗಳನ್ನು ಜೋಡಿಸುವ ರಸ್ತೆಗಳಾಗಿದ್ದು, ಇತ್ತೀಚೆಗೆ ಇವನ್ನು ಹಳ್ಳಿರಸ್ತೆಗಳೊಂದಿಗೆ ಕೂಡಿಸಿ, ಎರಡನ್ನೂ ಗ್ರಾಮಾಂತರ ರಸ್ತೆಗಳೆಂದೇ ಪರಿಗಣಿಸಲಾಗಿದೆ. ಇವುಗಳ ನಿಯಂತ್ರಣೆ ಚಿಲ್ಲಾ ಪಂಚಾಯಿತಿಗೊಳಿಸಬೇಕೆಂದು ಇನ್‌ಎಂಜಿನೀಯರ್ ವೇಳೆಗೆ ಇಂದಿನ ಚಾಮರಾಜನಗರ ಚಿಲ್ಲಾ ಪ್ರದೇಶದಲ್ಲಿ ಇನ್‌ಎಂಜಿನೀಯರಿತ್ತು. ಇದ್ದ ಈ ವರ್ಗದ ರಸ್ತೆಗಳನ್ನು ಹಂತಹಂತವಾಗಿ ಮೇಲ್ಪ್ರಯನ್ನಿಂದಿರಿಸಿ, ಜಿಲ್ಲಾ ಮುಖ್ಯರಸ್ತೆಗಳೆಂದು ಪರಿಗಣಿಸಿದ ಕಾರಣ, ಇನ್‌ಎಂಜಿನೀಯರ್ ವೇಳೆಗೆ ಇವರಿಗೆ ಇವನ್ನು ಹಂತಹಂತವಾಗಿ ಮೇಲ್ಪ್ರಯನ್ನಿಂದಿರಿಸಿ, ಜಿಲ್ಲಾ ಮುಖ್ಯರಸ್ತೆಗಳೆಂದು ಪರಿಗಣಿಸಿದ ಕಾರಣ, ಇನ್‌ಎಂಜಿನೀಯರ್ ವೇಳೆಗೆ ಜಿಲ್ಲೆಯಲ್ಲಿ ಈ ವರ್ಗದ ಯಾವುದೇ ರಸ್ತೆಗಳಿರಲಿಲ್ಲ. ಇದೇ ಪರಿಸ್ಥಿತಿ ಅನಂತರದಲ್ಲಿ ಮುಂದುವರಿದರೂ, ೨೦೦೬ರ ಮಾರ್ಚ್ ಅಂತ್ಯಕ್ಕೆ ಈ ವರ್ಗಕ್ಕೆ ಸೇರಿದ ಕೇವಲ ನಾಲ್ಕು ಕೆ.ಮೀ. ರಸ್ತೆಗಳು ಮಾತ್ರ ಜಿಲ್ಲೆಯಲ್ಲಿದ್ದವು. ೨೦೧೦ರ ಮಾರ್ಚ್ ಅಂತ್ಯಕ್ಕೆ ಈ ವರ್ಗಕ್ಕೆ ಸೇರಿದ ಯಾವುದೇ ರಸ್ತೆ ಈ ಜಿಲ್ಲೆಯಲ್ಲಿರಲಿಲ್ಲ. ಪ್ರಸ್ತುತ, ಈ ರಸ್ತೆಗಳನ್ನೂ ಹಳ್ಳಿ ರಸ್ತೆಗಳೊಂದಿಗೆ ಒಗ್ಗೂಡಿಸಿ ಗ್ರಾಮೀಣ ರಸ್ತೆಗಳೆಂದು ವರ್ಗೀಕರಿಸಲಾಗಿದೆ.

ಗ್ರಾಮಾಂತರ(ಗ್ರಾಮೀಣ) ರಸ್ತೆಗಳು: ಹಳ್ಳಿರಸ್ತೆಗಳೆಂದೇ ಜಿರಪರಿಚಿತವಿರುವ ಈ ರಸ್ತೆಗಳು ಹಳ್ಳಿ ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಾಗಿದ್ದು, ಗ್ರಾಮೀಣ ಅಧಿಕಾರಿಗಳಾಗಿ ಬದುಕನ್ನು ಹಸನಾಗಿಸುವಲ್ಲಿ, ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಇನ್‌ಎಂಜಿನೀಯರ್ ವೇಳೆಗೆ ಇಂದಿನ ಚಾಮರಾಜನಗರ ಚಿಲ್ಲಾ ಪ್ರದೇಶದಲ್ಲಿ ಇನ್‌ಎಂಜಿನೀಯರಿತ್ತು. ಈ ರಸ್ತೆ, ಇನ್‌ಎಂಜಿನೀಯರ್ ಮಾರ್ಚ್ ಅಂತ್ಯಕ್ಕೆ ಇನ್‌ಎಂಜಿನೀಯರಿತ್ತು. ಸ್ವತಂತ್ರ ಜಿಲ್ಲೆಯಾಗಿ ಇನ್‌ಎಂಜಿನೀಯರ್ ರಸ್ತೆ ಹಾಗೂ ಹಳ್ಳಿ ರಸ್ತೆಗಳನ್ನು ಒಗ್ಗೂಡಿಸಿ, ಅದನ್ನು ಗ್ರಾಮೀಣ ರಸ್ತೆಗಳೆಂದು ಪರಿಗಣಿಸಲಾಗಿದೆ. ಇದರಲ್ಲಿ ಇಂಡಿಕ್ ಕೆ.ಮೀ. ಡಾಂಬರ್ ಮ್ಯಾಕಡಮ್ ರಸ್ತೆ ಹಾಗೂ ಇಲ್‌ಎಂಜಿನೀಯರ್ ಮೇಲ್ಪ್ರಯನ್ನಿಂದ ರಸ್ತೆಗಳಾಗಿದ್ದವು.

ಗ್ರಾಮೀಣ ಸಂಪರ್ಕ ಯೋಜನೆ: ಗ್ರಾಮೀಣ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಇನ್‌ಎಂಜಿನೀಯರ್ ರಸ್ತೆ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಯೋಜನೆಯಂತೆ ಗ್ರಾಮಗಳಿಗೆ ಸರ್ವಾರ್ಥಕ ರಸ್ತೆ ಸೌಕರ್ಯವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ ಈ ಯೋಜನೆಯಡಿ ಗುರಿ ಸಾಧಿಸುವುದು ಅಸಾಧ್ಯವೆನಿಸಿದಾಗ ಇದನ್ನು ಪಂಚವಾರ್ಷಿಕ ಯೋಜನೆಯಡಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯನ್ನು ಕನಿಷ್ಠಿಸಿ ಅಗತ್ಯ ಕಾರ್ಯಕ್ರಮ (ಮುನಿಮುವ್‌ನೀಡ್‌ಪ್ರೋಗ್ರಾಮ್‌ದಾದಿ) ಸೇರಿಸಲಾಯಿತು. ಈ ಯೋಜನೆಯಡಿ ಕಡಿಮೆ ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ

೧೦೦೧ಕ್ಕಿಂತ ಹೆಚ್ಚು ಜನಸಂಖ್ಯೆ ಹಾಗೂ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ೧೫೦೧ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೆ ಸರ್ವಾಂಶು ರಸ್ತೆ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿತ್ತು. ಏತನ್ನಿಂದ್ರ್ಯಾರಾಜ್ಯದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ೧೯೬೯ರಲ್ಲಿ ೨೦ ವರ್ಷ ಕಾಲಾವಧಿಯ ಮಹಾಯೋಜನೆ (ಮಾಸ್ಟ್ರೋ ಪ್ಲಾನ್) ಯೋಂದನ್ನು ರೂಪಿಸಲಾಯಿತು. ಜನಸಂಖ್ಯೆಯನ್ನು ಆಧರಿಸಿ ಗ್ರಾಮಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಯಿತು. ಆದರೆ ಈ ಯೋಜನೆಯ ಅವಧಿ ಮಾರ್ಣಾಗೊಳ್ಳುವ ಹೊದಲೇ ರೇಣುರಲ್ಲಿ ಸೆಪ್ಪೆಂಬರ್‌ನಲ್ಲಿ ಇನ್ನೊಂದು ಮಹಾಯೋಜನೆಯನ್ನು ರೂಪಿಸಲಾಯಿತು. ಈ ಎಲ್ಲಾ ಯತ್ನಗಳಿಂದಾಗಿ ಅಂದಿನ ಮ್ಯಾಸೂರು ಜಿಲ್ಲೆಯಲ್ಲಿ ಅಂತರ್ಗತವಾಗಿದ್ದ ಇಂದಿನ ಚಾಮರಾಜನಗರ ಜಿಲ್ಲೆ ಪ್ರದೇಶದಲ್ಲಿ ಗ್ರಾಮೀಣ ಸಂಪರ್ಕ ಯೋಜನೆ ಸಾಕಷ್ಟು ಪ್ರಗತಿ ಸಾಧಿಸುವ ಮೂಲಕ ರೇಣುರ ವೇಳೆಗೆ ಪ್ರತಿಯೊಂದು ಗ್ರಾಮವು ಒಂದಲ್ಲಾ ಒಂದು ಬಗೆಯ ರಸ್ತೆ ಸಂಪರ್ಕವನ್ನು ಹೊಂದಿದ್ದವು. ಅದರಂತೆ ರೇಣುರ ಮಾರ್ಜ್ ಅಂತರ್ಕ್ಷೇತಿ ಈ ಜಿಲ್ಲೆ ಪ್ರದೇಶದ ಏಂಎ ಗ್ರಾಮಗಳಿಗೆ ಸರ್ವಾಂಶು ರಸ್ತೆ ಏಂ ಗ್ರಾಮಗಳಿಗೆ ಯೋಗ್ಯಾಗಿ ರಸ್ತೆ ಹಾಗೂ ಲಳಿ ಗ್ರಾಮಗಳಿಗೆ ಕಚ್ಚಾರಸ್ತೆಗಳಿದ್ದವು. ಇದು ರೇಣುರ ಮಾಸ್ಟ್ರೋ ಪ್ಲಾನ್ ವರದಿಯಿಂದಲೂ ಸ್ವಷ್ಟಾಗುತ್ತದೆ. ಜಿಲ್ಲೆ ಪಂಚಾಯತ್ರೋನ ಕಾರ್ಯಕ್ರಮತೆಯಿಂದಾಗಿ ೨೦೧೦ರ ಮಾರ್ಜ್ ಅಂತರ್ದ ವೇಳೆಗೆ, ಜಿಲ್ಲೆಯ ಗ್ರಾಮೀಣ ರಸ್ತೆಗಳು, ಕ್ರಮೇಣ ಸುಧಾರಿಸಲಾರಂಭಿಸಿದ್ದು, ಕಚ್ಚಾರಸ್ತೆಗಳು, ಯೋಗ್ಯಾಗಿ ರಸ್ತೆಗಳಾಗಿ, ಯೋಗ್ಯಾಗಿ ರಸ್ತೆಗಳು ಸರ್ವಾಂಶು ರಸ್ತೆಗಳಾಗಿ ಅಭಿವೃದ್ಧಿ ಹೊಂದುತ್ತಿವೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆದಿದೆ.

ತಾಲೂಕು ಅಭಿವೃದ್ಧಿ ಮಂಡಳಿ ರಸ್ತೆಗಳು: ತಾಲೂಕು ಅಭಿವೃದ್ಧಿ ಮಂಡಳಿಯ ಅಧೀನದಲ್ಲಿರುವ ಈ ರಸ್ತೆಗಳು ಅರಂಭಿಸಿದಲೂ ಜಿಲ್ಲೆಯಲ್ಲಿ ಕಂಡುಬರುತ್ತವೆ. ಅರಂಭದಲ್ಲಿ ಅಧಿಕ ಪ್ರಮಾಣದಲ್ಲಿದ್ದ ಈ ರಸ್ತೆಗಳು ಹಂತಹಂತವಾಗಿ ಲೋಕೋಪಯೋಗಿ ಇಲಾಖೆ/ಜಿಲ್ಲೆ ಪಂಚಾಯತ್ರೋ ನಿಯಂತ್ರಣಕ್ಕೆ ವರ್ಗಾವಳೆಗೊಳ್ಳುವುದರಿಂದ ಅಂತಿಮಗಳಲ್ಲಿ ಏರುಪೋರು ಕಂಡುಬರುತ್ತದೆ. ಜಿಲ್ಲೆಯಲ್ಲಿ ರೇಣುರ ಮಾರ್ಜ್ ಅಂತರ್ಕ್ಷೇತಿ ಈ ವರ್ಗಕ್ಕೆ ಸೇರಿದ ಇಂಡಿಕೆ ಕೆ.ಮೀ. ರಸ್ತೆ ಇದ್ದವು. ಆದರೆ ತಾಲೂಕು ಪಂಚಾಯಿತಿ ಸಮಿತಿಗಳು ಅಸ್ತಿತ್ವಕ್ಕೆ ಒಂದ ನಂತರ ತಾಲೂಕು ಅಭಿವೃದ್ಧಿ ಮಂಡಳಿಗಳು ರದ್ದಾಗಿವೆ. ತತ್ವರಿಣಾಮವಾಗಿ ಇಂದು ತಾಲೂಕು ಪಂಚಾಯಿತಿ ಸಮಿತಿಗಳು ಜಿಲ್ಲೆ ಪಂಚಾಯತ್ರೋ ನಿಯಂತ್ರಣದಿಂದ ಕಾರ್ಯನಿರ್ವಹಿಸುತ್ತಿವೆ.

ನೀರಾವರಿ ರಸ್ತೆಗಳು: ನೀರಾವರಿ ಕಾಲುವೆಗಳ ದುರಸ್ತಿ, ನಿರವಹಣೆಗಳಾಗಿ ರಚಿಸಲ್ಪಟ್ಟಿರುವ ಇವು ನೀರಾವರಿ ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಜಿಲ್ಲೆಯಲ್ಲಿ ೧೯೬೯ರಿಂದ ೨೦೧೬ರವರೆಗೆ ಇದ್ದ ನೀರಾವರಿ ರಸ್ತೆಗಳ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬರದೆ, ಅದು ಇಂಡಿಕೆ ಕೆ.ಮೀ.ಗಳಷ್ಟಿತ್ತು. ಆದರೆ ೨೦೧೦ರ ಮಾರ್ಜ್ ಅಂತರ್ಕ್ಷೇತಿ ಇದು ಏಂಎ ಕೆ.ಮೀ ಗಳಿಗೆ ಇಳಿದಿತ್ತು.

ಅರಣ್ಯ ಇಲಾಖೆ ರಸ್ತೆಗಳು: ಅರಣ್ಯಗಳ ಸಂರಕ್ಷಣೆ ಹಾಫ್‌ ಉಸ್ತುವಾರಿಗಳಾಗಿ ರಚಿಸಲ್ಪಟ್ಟಿರುವ ಈ ರಸ್ತೆಗಳು ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದ್ದು ಜಿಲ್ಲೆಯಲ್ಲಿ ೨೦೧೦ರ ಮಾರ್ಜ್ ಅಂತರ್ಕ್ಷೇತಿ ಲಿಲಿ ಕೆ.ಮೀ.ನಷ್ಟು ಅರಣ್ಯ ರಸ್ತೆಗಳಿದ್ದವು.

ಮರಸಭೆ ರಸ್ತೆಗಳು: ನಗರಸಭೆ, ಮರಸಭೆ ಪಟ್ಟಣ ಪಂಚಾಯಿತಿಯ ನಿಯಂತ್ರಣದಲ್ಲಿರುವ ಪಟ್ಟಣಗಳಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳು ಇವಾಗಿದ್ದು. ಜಿಲ್ಲೆಯಲ್ಲಿ ಈ ವರ್ಗಕ್ಕೆ ಸೇರಿದ ರಸ್ತೆಗಳು ರೇಣುರಲ್ಲಿ ೨೧೬ ಕೆ.ಮೀ.ಗಳಿಂದಿತ್ತು. ೨೦೧೦ರ ಮಾರ್ಜ್ ವೇಳೆಗೆ ಇದು ಇಂಡಿಕೆ ಹೆಚ್ಚಳಗೊಂಡಿತ್ತು.

೪೨

ಭಾಮರಾಜನಗರ ಜಿಲ್ಲಾ ಗ್ರಾಮೀಣರ್ಥ

ಕೋಷ್ಟಕ ೨.೧: ಭಾಮರಾಜನಗರ ಜಿಲ್ಲೆಯಲ್ಲಿದ್ದ ವಿವಿಧ ವರ್ಗಗಳ ರಸ್ತೆ ವಿವರ

ವರ್ಗ	ರಾಷ್ಟ್ರೀಯ ಹೆದ್ದಾರಿ	ರಾಜ್ಯ ಹೆದ್ದಾರಿ	ಪ್ರಮುಖ ಜಿಲ್ಲಾ ರಸ್ತೆ	ಇತರ ರಸ್ತೆ	ಗ್ರಾಮಾಂತರ ರಸ್ತೆ	ತಾಲೂಕು ಅಭಿವೃದ್ಧಿ ಮಂಡಳ ರಸ್ತೆ	ಅರಣ್ಯ ಇಲಾಖೆ ರಸ್ತೆ	ನೀರಾವರಿ ಇಲಾಖೆ ರಸ್ತೆ	ಪರಸಂಖ್ಯೆ ನಿಯಂತ್ರಿತ ರಸ್ತೆ	ಒಟ್ಟು ರಸ್ತೆಗಳು
ರೆಣ್ಣ	-	೨೨೨	೬೪೯	-	೧೦೧೪	೫೨೨	೪೪೨	೩೩೩	೨೧೨	೨೨೨೦
ರೆಣ್ಣ	೧೪೦	೧೦೬	೬೫೫	-	೬೨೨	೫೨೨	೪೪೨	೩೩೩	೨೨೨	೨೨೨೦*
೨೦೦೦	೧೪೪	೮೮	೬೮೫	-	೧೦೧೬	೫೨೧	೪೪೧	೩೩೧	೨೧೪(?)	೪೪೪೮
೨೦೦೪	೧೫೦	೧೦೪	೬೪೨	-	೨೨೨	೨೨೨	೪೪೨	೩೩೨	೨೧೬	೪೪೬೮
೨೦೦೮	೧೪೨	೧೧೮	೬೮೨	-	೨೧೧	೨೧೧	೪೪೧	೩೩೧	೨೧೨	೪೪೨೦
೨೦೧೦	೧೪೨	೧೧೮	೬೮೨	-	೨೧೧	೨೧೧	೪೪೧	೩೩೧	೨೧೨	೪೪೨೦
೨೦೧೦	೧೪೨	೧೧೮	೬೮೨	-	೨೧೧	೨೧೧	೪೪೧	೩೩೧	೨೧೨	೪೪೨೦

ಆಧಾರ: *ಲೋಕೋಪಯೋಗಿ ಇಲಾಖೆಯ ವರದಿ ರೆಣ್ಣ-೨೦೦೮ ಜಿಲ್ಲಾ ಅಂಶ-ಅಂತರ್ಗಳ ಸೋಜು

ಕೋಷ್ಟಕ ೨.೨: ಅವಿಭಜಿತ ಮೈಸೂರು ಜಿಲ್ಲೆಯಲ್ಲಿದ್ದ ಇಂದಿನ ಭಾಮರಾಜನಗರ ಜಿಲ್ಲಾ ಪ್ರದೇಶದ ವಿವಿಧ ವರ್ಗಗಳ ತಾಲೂಕುವಾರು ರಸ್ತೆ ವಿವರ (ರೆಣ್ಣ-೨೦೨೪)

ತಾಲೂಕು	ರಾಷ್ಟ್ರೀಯ ಹೆದ್ದಾರಿ	ರಾಜ್ಯ ಹೆದ್ದಾರಿ	ಜಿಲ್ಲಾ ಮುಖ್ಯ ರಸ್ತೆ	ಇತರ ಜಿಲ್ಲಾ ರಸ್ತೆ	ಗ್ರಾಮಾಂತರ ರಸ್ತೆ	ಒಟ್ಟು	ಮೇಲ್ಮೈ ರಸ್ತೆ	ಹಿನ್ನೆಲೆ ರಸ್ತೆ	ಸದಸರಿ ರಸ್ತೆ ಉದ್ದೇಶಿತ ರಸ್ತೆ ಸಂಖ್ಯೆ ೧೦೦ ಜ.ಕೆ.ಪೀ
೧೦೨೨									
ಭಾಮರಾಜನಗರ	-	೫೪	೧೦೬	೬೦	೧೦೨೬	೧೨೭೪	೫೧೧	೨೧೧	೮೯
ಸುಂಡ್ರಪುರೆ	-	೮೫	೬೬	೬೦	೫೨೧	೫೨೧	೫೧೦	೨೫೨	೪೫೨
ಕೊಕ್ಕಣಾಲ	-	೫೫	೮೨	೮೨	೪೧೨	೪೧೨	೫೧೪	೨೧೪	೪೫೪
ಯಂತಂಡೂರು	-	-	೬೫	೧೧	೧೧	೨೨೬	೫೧೨	೧೧೨	೧೧೨
ಒಟ್ಟು	-	೧೫೨	೨೨೨	೨೨೨	೨೧೧	೨೧೧	೧೨೭೪	೧೨೭೪	೪೫೨೦
೧೦೧೦									
ಭಾಮರಾಜನಗರ	-	೫೪	೧೦೬	೬೦	೧೦೨೬	೧೨೭೪	೫೧೧	೨೧೧	೮೯
ಸುಂಡ್ರಪುರೆ	-	೮೫	೬೬	೬೦	೫೨೧	೫೨೧	೫೧೦	೨೫೨	೪೫೨
ಕೊಕ್ಕಣಾಲ	-	೫೫	೮೨	೮೨	೪೧೨	೪೧೨	೫೧೪	೨೧೪	೪೫೪
ಯಂತಂಡೂರು	-	-	೬೫	೧೧	೧೧	೨೨೬	೫೧೨	೧೧೨	೧೧೨
ಒಟ್ಟು	-	೧೫೨	೨೨೨	೨೨೨	೨೧೧	೨೧೧	೧೨೭೪	೧೨೭೪	೪೫೨೦
೧೦೧೨									
ಭಾಮರಾಜನಗರ	-	೫೪	೧೦೬	೬೦	೧೦೨೬	೧೨೭೪	೫೧೧	೨೧೧	-
ಸುಂಡ್ರಪುರೆ	-	೮೫	೬೬	೬೦	೫೨೧	೫೨೧	೫೧೦	೨೫೨	೪೫೨
ಕೊಕ್ಕಣಾಲ	-	೫೫	೮೨	೮೨	೪೧೨	೪೧೨	೫೧೪	೨೧೪	೪೫೪
ಯಂತಂಡೂರು	-	-	೬೫	೧೧	೧೧	೨೨೬	೫೧೨	೧೧೨	೧೧೨
ಒಟ್ಟು	-	೧೫೨	೨೨೨	೨೨೨	೨೧೧	೨೧೧	೧೨೭೪	೧೨೭೪	೪೫೨೦
೧೦೧೪									
ಭಾಮರಾಜನಗರ	-	೫೪	೧೦೬	೬೦	೧೦೨೬	೧೨೭೪	೫೧೧	೨೧೧	-
ಸುಂಡ್ರಪುರೆ	-	೮೫	೬೬	೬೦	೫೨೧	೫೨೧	೫೧೦	೨೫೨	೪೫೨
ಕೊಕ್ಕಣಾಲ	-	೫೫	೮೨	೮೨	೪೧೨	೪೧೨	೫೧೪	೨೧೪	೪೫೪
ಯಂತಂಡೂರು	-	-	೬೫	೧೧	೧೧	೨೨೬	೫೧೨	೧೧೨	೧೧೨
ಒಟ್ಟು	-	೧೫೨	೨೨೨	೨೨೨	೨೧೧	೨೧೧	೧೨೭೪	೧೨೭೪	೪೫೨೦
೧೦೨೪									
ಭಾಮರಾಜನಗರ	-	೫೪	೧೦೬	೬೦	೧೦೨೬	೧೨೭೪	೫೧೧	೨೧೧	೮೯
ಸುಂಡ್ರಪುರೆ	-	೮೫	೬೬	೬೦	೫೨೧	೫೨೧	೫೧೦	೨೫೨	೪೫೨
ಕೊಕ್ಕಣಾಲ	-	೫೫	೮೨	೮೨	೪೧೨	೪೧೨	೫೧೪	೨೧೪	೪೫೪
ಯಂತಂಡೂರು	-	-	೬೫	೧೧	೧೧	೨೨೬	೫೧೨	೧೧೨	೧೧೨
ಒಟ್ಟು	-	೧೫೨	೨೨೨	೨೨೨	೨೧೧	೨೧೧	೧೨೭೪	೧೨೭೪	೪೫೨೦

ಎ.ಸ್. ತಾಲೂಕುವಾರು ಅಂಶ-ಅಂತರ್ಗಳು ತಾತ್ತ್ವಾಲಿಕ ಸ್ವರೂಪದವರೆಂದು ಇಲಾಖಾ ವರದಿಯೂ ತಿಳಿಸುತ್ತಿದ್ದು, ತಾಲೂಕುವಾರು ಮೂಲದಿಂದ ಅದನ್ನು ಪಡೆಯಬೇಕಾಗಿರುವುದನ್ನು ಕಾರಣವಾಗಿ ಮುಂದಿದೆಲಾಗುತ್ತದೆ.

ಸಾರಿಗೆ ಮತ್ತು ಸಂಪರ್ಕ

೪೨೨

ಕೋಡ್ಡುಕ ಟಿ.ಬಿ : ಭಾಮರಾಜನಗರ ಜಿಲ್ಲೆಯ ವಿವಿಧ ವರ್ಗಗಳ ತಾಲೂಕುವಾರು ರಸ್ತೆ ವಿವರ

ತಾಲೂಕು	ರಾಷ್ಟ್ರೀಯ ಹೆದ್ದಾರಿ	ರಾಜ್ಯ ಹೆದ್ದಾರಿ	ಜಿಲ್ಲಾ ಮುಖ್ಯ ರಸ್ತೆ	ಇತರ ಜಿಲ್ಲಾ ರಸ್ತೆ	ಗ್ರಾಮಾಂತರ ರಸ್ತೆ	ತಾಲೂಕು ಅಧಿಕಾರಿ ಮಂಡಳ ರಸ್ತೆ	ಅರಣ್ಯ ರಸ್ತೆ	ನೀರಾವರಿ ರಸ್ತೆ	ಪುರಸಭೆ ರಸ್ತೆ	ಚಿಟ್ಟು
೧೯೭										
ಭಾಮರಾಜನಗರ	-	೫೬	೨೨೨	-	೩೨೭	೧೫೬	೪೫	೧೪೨	೧೫೨	೧೨೫೨
ಸುಂಡುಪೇಟೆ	-	೮೫	೧೬೭	-	೧೮೨	೧೬೧	೪೫	೧೫	೧೮	೪೫
ಕೊಳ್ಳೇಗಾಲ	-	೮೦	೧೮೨	-	೨೮೨	೧೬	೧೮೪	೮೦	೨೨	೧೮೨
ಯಳಂದೂರು	-	-	೪೬	-	೧೨೦	೧೪	೨೦	೧೬	-	೨೪೮
ಒಟ್ಟು	-	೨೨೨	೪೭೯	-	೧೦೧೪	೩೬೨	೪೪೮	೨೫೬	೨೫೨	೩೨೨೦
೨೦೦೦										
ಭಾಮರಾಜನಗರ	೫೪	೧೮	೨೬೪	-	೨೬	೧೫೨	೪೫	೧೪೨	೧೫೨	೧೨೫೦
ಸುಂಡುಪೇಟೆ	೫೮	೨೬	೧೬೧	-	೩೨೨	೧೫೨	೧೮೦	೪೫	೧೬೦	೧೦೧೭
ಕೊಳ್ಳೇಗಾಲ	೪೪	೪೦	೧೮೨	-	೧೪೪	೧೫೨	೧೮೪	೮೦	೧೬೦	೧೬೪
ಯಳಂದೂರು	೧೨	-	೪೬	-	೧೬೪	೧೨	೨೦	೧೬	೧೨	೨೦೫
ಒಟ್ಟು	೧೬೪	೪೪	೪೬೫	-	೧೬೬೬	೨೬೦	೪೪೮	೩೬೨	೩೬೨	೩೨೨೨
೨೦೧೦										
ಭಾಮರಾಜನಗರ	೫೪.೨೦	೫೫.೫೮	೨೬೦.೨೦	-	೨೬.೨೨	-	೧೬.೨೦	೫೬.೨೦	೫೫.೮೬	೧೪೬೬೨೨
ಸುಂಡುಪೇಟೆ	೮೫.೮೦	೫೫.೦೨	೨೫೦.೬೫	-	೫೫೪.೬೫	-	೧೮೦.೦೦	೮೫.೨೭	೫೫.೦೦	೧೫೫೨.೫೫
ಕೊಳ್ಳೇಗಾಲ	೪೨.೦೦	೧೮.೨೦	೨೫೮.೬೫	-	೨೦೦.೦೦	-	೮೦.೫೫	೪೮.೦೦	೨೨.೫೫	೧೫೫೫.೫೫
ಯಳಂದೂರು	೧೫.೦೦	೫೫.೫೦	೫೫.೦೦	-	೧೫೧.೮೦	-	೪೨.೨೬	೫೫.೦೦	೧೮.೫೦	೨೫೬.೨೬
ಒಟ್ಟು	೧೫೨.೦೦	೫೫.೨೫	೨೫೭.೦೦	-	೧೫೧.೮೨	-	೪೨.೨೬	೨೫೦.೦೮	೨೫.೨೫	೩೨೨೦

ಸೇತುವೆಗಳು

ಬಹು ಹಿಂದೆ ನದಿ ತೀರ, ಹಳ್ಳ-ಕೊಳ್ಳಗಳ ದಂಡೆಯಲ್ಲಿ ವಾಸಿಸುತ್ತಿದ್ದ ಆದಿಮಾನವನು ಜಲಚರ ಜೀವಿಗಳನ್ನು ಗಮನಿಸಿ, ಈಜುವುದನ್ನು ಕಲಿತದ್ದು ಪ್ರಾಚೀನವಾದರೂ ತೇಲುವ ವಸ್ತುಗಳನ್ನು ಅವಲಂಬಿಸಿ, ಹೊಳೆದಾಟುವುದು ಅತ್ಯಂತ ಪ್ರಾಚೀನ ಪದ್ಧತಿಯಾಗಿದ್ದ ಬೇಸಿಗೆಯಲ್ಲಿ ಆಳವಿಲ್ಲದೆಡೆ ನಡೆದೇ ದಾಟುವುದನ್ನು ಬಲ್ಲವನಾಗಿದ್ದು. ಹೊಳೆ ದಾಟಲು ಮರದ ದಿಮ್ಮು, ತೆಪ್ಪೆಗಳೇ ಮಾನವನ ಪ್ರಾಚೀನ ಸಾಧನಗಳಾಗಿದ್ದು, ಬಿದಿರಿನ ಉಯ್ಯಾಲೆ ಸೇತುವೆಯ ನಿರ್ಮಾಣ ಮುಂತಾದವು ರೂಢಿಗೆ ಬಂದದ್ದು ಕೆಲವು ಶತಮಾನಗಳ ಹಿಂದಷ್ಟೆ. ಈ ಹಿನ್ನೆಲೆಯಲ್ಲಿ ಭೂ ಸಾರಿಗೆಯಲ್ಲಿ ಸೇತುವೆಗಳ ಪಾತ್ರ ಹಿರಿದಾಗಿದೆ. ಭೌಗೋಳಿಕವಾಗಿ ನದಿಹಳ್ಳಗಳಿಂದ ಕೂಡಿದ ಪ್ರದೇಶಗಳಲ್ಲಿ ಸಂಚಾರ ತೊಡಕಿನದೇ. ಮಳೆಗಾಲದ ನದಿಗಳು, ಮಳೆಗಾಲದಲ್ಲಿ ಮಾತ್ರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರೆ, ವರ್ಷವಿಡಿ ಹರಿಯುವ ಜೀವನದಿಗಳು ಸಂಚಾರವನ್ನು ಸಂಪೂರ್ಣ ಸ್ಥಿತಿಗೊಳಿಸುತ್ತಿದ್ದವು. ಇದನ್ನು ಮನಗಂಡ ಮಾನವನು ಕಂಡುಕೊಂಡ ಸುಧಾರಿತ ವಿಧಾನವೇ ಸೇತುವೆಗಳ ನಿರ್ಮಾಣ. ‘ಮುಧ್ಯರಂಗ’ ಎಂದೇ ಪ್ರಸಿದ್ಧವಾಗಿರುವ ಶಿವಸಮುದ್ರದಲ್ಲಿ ಕಾವೇರಿ ನದಿಗೆ ಇನ್ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಸೇತುವೆ ತೀರಾ ಇತ್ತೀಚಿನವರೆಗೆ ಸುಸ್ಥಿತಿಯಲ್ಲಿತ್ತು. ಕಾವೇರಿ ನದಿಗೆ ಸತ್ತೇಗಾಲ (ಕೊಳ್ಳೇಗಾಲ ತಾ.) ಬಳಿ ಬೃಹತ್ ಸೇತುವೆಯನ್ನು ಇಲಾಜಿರಲ್ಲಿ ನಿರ್ಮಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಕಡೆಲಾ, ಸುವರ್ಣಾ (ಹೊನ್ನುಹೊಳೆ) ನುಗು, ತಾರಕಾ ಮುಂತಾದ ನದಿ ಹಳ್ಳಗಳಿಗೆ ಜಿಲ್ಲೆಯ ಹಲವೆಡೆ ಸೇತುವೆಗಳನ್ನು ಬಹಳ ಹಿಂದೆಯೇ ನಿರ್ಮಿಸಲಾಗಿದ್ದು, ಸಣ್ಣಮಟ್ಟ ಹಳ್ಳ-ಕೊಳ್ಳಗಳಿಗಾಗಿ ಈ ರಿಂದ ಇಂ ಮೀ ಉದ್ದದ ಅಡ್ಡಮೋರಿ (ಕಲ್ಲಂಫ್ರೋ)ಹಾಗೂ ಕಿರುಸೇತುವೆಗಳನ್ನು ರಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ-೨೧೦ಕ್ಕೆ ಅಡ್ಡಲಾಗಿ ಹರಿದಿರುವ ಕಾವೇರಿ ನದಿಗೆ ಕೊಳ್ಳೇಗಾಲ ತಾಲೂಕು ಸತ್ತೇಗಾಲದ ಬಳಿ ನಿರ್ಮಿಸಲಟ್ಟಿರುವ ಸೇತುವೆಯು ಭಾರೀ ಸೇತುವೆಗಳ ಗುಂಪಿಗೆ ಸೇರುತ್ತದೆ. ಜಿಲ್ಲೆಯಲ್ಲಿ ರೆಕ್ಟರ ವೇಳೆಗೆ, ರಾಜ್ಯನಿಧಿ ರಸ್ತೆಗಳ ಮೇಲೆ ಈ-೨೦೮೦ ಮೀ ಉದ್ದದ ಎರಡು, ೯೦-೧೫೨ ಮೀ ಉದ್ದದ ಎರಡು, ಇಂಥಿ ರಿಂದ ಇಂಂಳಿ ಮೀ ಉದ್ದದ ಒಂದು ಹಾಗೂ ಇಂಂಳಿ ಮೀ.ಗೂ ಉದ್ದದ ಇನ್ನೊಂದು (ಎಲ್ಲಾ ಸೇರಿ ಒಟ್ಟು ಆರು) ಭಾರಿ ಸೇತುವೆಗಳಿದ್ದವು. ಅಲ್ಲದೇ ಆರು ಮೀ.ಗಿಂತ ಕಡಿಮೆಯ ಇಂಲ್ಲ ಅಡ್ಡಮೋರಿ; ಈ-೧೨ ಮೀ. ಉದ್ದದ ಈ, ಇಂ-೧೮ ಮೀ. ಉದ್ದದ ಇಂ, ಇಂ-೨೪ ಮೀ. ಉದ್ದದ ಇಂ, ಇಂ-೨೪ ಮೀ. ಉದ್ದದ ಇಂ ಹಾಗೂ ಇಂ-೨೦ ಮೀ. ಉದ್ದದ ಇಂ (ಎಲ್ಲಾ ಸೇರಿ ಇಂಂಳಿ) ಕಿರು ಸೇತುವೆಗಳೂ ಜಿಲ್ಲೆಯಲ್ಲಿದ್ದವು. ಮುಂದೆ ಇಂಂಳಿರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇಂ-೨೦೮೦ ಮೀ ಉದ್ದದ ಒಂದು ಭಾರೀ ಸೇತುವೆ; ಈ ಮೀ. ಒಳಗಿನ ಇಂಂಳಿ ಅಡ್ಡ ಮೋರಿ ಹಾಗೂ ಈ-೨೦ ಮೀ. ಉದ್ದದ ಇಂ ಕಿರುಸೇತುವೆಗಳಿದ್ದವು. ಅಲ್ಲದೆ ಲೋಕೋಪಯೋಗಿ ಇಲಾಖೆ ರಸ್ತೆಗಳ ಮೇಲೆ ಈ-೨೦೮೦ ಮೀಗಿಂತ ಉದ್ದದ ಎಂಟು ಭಾರಿ ಸೇತುವೆ; ಆರು ಮೀ. ಗಿಂತ ಕಡಿಮೆ ಇರುವ ಇಂಂಳಿ ಅಡ್ಡಮೋರಿ, ಹಾಗೂ ಈ-೨೦ ಮೀ ಉದ್ದದ ರೆಕ್ಟ ಕಿರುಸೇತುವೆಗಳಿದ್ದವು. ಇಂದಿರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಭಾರಿ ಸೇತುವೆಗಳಿದ್ದವು. ಅವುಗಳಲ್ಲಿ ತಲ್ಲಾ ಎರಡೆರಡು ಸೇತುವೆ, ಯಳಂದೂರು, ಚಾಮರಾಜನಗರ ಹಾಗೂ ಗುಂಡ್ಲಪೇಟೆ ತಾಲೂಕುಗಳಲ್ಲಿ ಹಾಗೂ ಉಳಿದ ಮೂರು ಭಾರಿ ಸೇತುವೆಗಳು ಕೊಳ್ಳೇಗಾಲ ತಾಲೂಕಿನಲ್ಲಿ ಇದ್ದವು.

ಸಂಚಾರ ಗಣತಿ ಹಾಗೂ ವಾಹನ ಸಮೀಕ್ಷೆ: ವಿವಿಧ ವರ್ಗದ ರಸ್ತೆಗಳ ಮೇಲೆ ನಿರಂತರವಾಗಿ ನಡೆದಿರುವ ಜನ-ಜಾನುವಾರು ಸಂಚಾರ, ಸರಕು ಸಾಮಾನು ರವಾನೆ, ವಾಹನಗಳ ಓಡಾಟ ಮುಂತಾದವು ರಸ್ತೆಗಳ ಮೇಲೆ ಬೀರುವ ಪ್ರಭಾವ, ಹೇರುವ ಒತ್ತಡಗಳ ಬಗ್ಗೆ ಮೂಲಭೂತ ಅಂಕಿಅಂಶಗಳ ಸಂಗ್ರಹಣೆ, ವಿಶ್ಲೇಷಣೆಗಳ ಮೂಲಕ ರಸ್ತೆ ಸಾರಿಗೆಯಲ್ಲಿ ಸುಧಾರಣೆ ತರುವುದರೊಂದಿಗೆ ರಸ್ತೆಜಾಲವನ್ನು ಉತ್ತಮಪಡಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯು ರೆಕ್ಟಿನಲ್ಲಿ ಸಂಚಾರ ಗಣತಿ ಹಾಗೂ ವಾಹನ ಸಮೀಕ್ಷೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾಯಿತು. ಅದರಂತೆ ರೆಕ್ಟ-೨೨೨ ಒಂದು ವಾರ ಹಗಲು ರಾತ್ರಿ ನಡೆಯುವ ಮೌದಲ ಪಂಚವಾರ್ಷಿಕ ಸಂಚಾರ ಸಮೀಕ್ಷೆಯನ್ನು ಲೋಕೋಪಯೋಗಿ ಇಲಾಖೆಯ ಎಲ್ಲಾ ವರ್ಗದ ರಸ್ತೆಗಳ ಮೇಲೆ ಕೈಗೊಳ್ಳಲಾಯಿತು. ಮಿಗಿಲಾಗಿ ಇಂಂಳಿ-೨೨೨ ರೆಕ್ಟ ರಸ್ತೆಗಳಲ್ಲಿ ವಾರ್ಷಿಕ ಮಾದರಿ ಸಮೀಕ್ಷೆಯನ್ನು ಆರಂಭಿಸಲಾಯಿತು. ಈ ಸಮೀಕ್ಷೆಗಳೂ ಸೇರಿದಂತೆ ರೆಕ್ಟಿ-೨೨ ರಿಂದ ರೆಕ್ಟ-೯೮ ರವರೆಗೆ ಒಟ್ಟು ಎಂಟು ಪಂಚವಾರ್ಷಿಕ ಸಮೀಕ್ಷೆಗಳನ್ನು ಲೋಕೋಪಯೋಗಿ ಇಲಾಖೆಯು ನಡೆಸಿದ್ದು, ಆಯಾ ಸಂದರ್ಭದಲ್ಲಿ ಇಂದಿನ ಚಾಮರಾಜನಗರ ಜಿಲ್ಲೆ ಪ್ರದೇಶದಲ್ಲಿ ಸಮೀಕ್ಷೆಯನ್ನು ನಡೆಸಿದೆಯಾದರೂ ಪ್ರತ್ಯೇಕ ಅಂಕಿಅಂಶಗಳು ಲಭಿಸುವುದಿಲ್ಲ. ಇಂಂಳಿ-೦೫ಿರ ಸಾಲಿನಲ್ಲಿ ಜರುಗಿದ ಒಂಭತ್ತನೆಯ ಪಂಚವಾರ್ಷಿಕ ಸಂಚಾರ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಮುಖ್ಯ ಜಿಲ್ಲಾ ರಸ್ತೆಗಳಲ್ಲಿ ಗಣತಿ ಕೇಂದ್ರಗಳನ್ನು ಸಾಫಿಸಿ ಸಮೀಕ್ಷೆಯನ್ನು ನಡೆಸಲಾಯಿತು. ಅದರಂತೆ ಮೇಲಿನ ಮೂರು ವರ್ಗಕ್ಕೆ ಸೇರಿದ ಜಿಲ್ಲೆಯ ಈ-೨೦ ಕೆ.ಮೀ. ರಸ್ತೆಗಳಲ್ಲಿ ತಲ್ಲಾ ನಾಲ್ಕು ಗಣತಿ ಕೇಂದ್ರಗಳನ್ನು ಜಿಲ್ಲೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೇಲೂ ಹಾಗೂ ಇಲ್ಲ ಗಣತಿ ಕೇಂದ್ರಗಳನ್ನು ಜಿಲ್ಲಾ ಮುಖ್ಯ ರಸ್ತೆಗಳ ಮೇಲೂ (ಎಲ್ಲಾ ಸೇರಿ ಇಲ್ಲ) ಸರಾಸರಿ ೨೦ ಕೆ.ಮೀ. ಅಂತರದಲ್ಲಿ ಸಾಫಿಸಿ ಗಣತಿ ಮಾಡಲಾಯಿತು. ಅದರಂತೆ ಜಿಲ್ಲೆಯಲ್ಲಿ

ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೯ರ ದ್ಯೇನಂದಿನ ವಾಹನ ಸಂಚಾರ ದಟ್ಟಣೆಯು ೨೦೦೦-೬೦೦೦ ಪ್ರಯಾಣಿಕ ಕಾರು ಯೂನಿಟ್‌ನಿಂದ ೧೫,೦೦೦ ಪ್ರಯಾಣಿಕ ಕಾರು ಯೂನಿಟ್‌ಗಳಿಗೆ ಅಧಿಕವಾಗಿದ್ದ ಅಂಶ ಗೊತ್ತಾಗುತ್ತದೆ. ಇದೇ ರೀತಿ ರಾಷ್ಟ್ರೀಯ ಹೆದ್ದಾರಿ ೨೧೨ರ ಮೇಲೆ ೨೦೦೦-೬೦೦೦ ರಿಂದ ೧೫,೦೦೦ ಪ್ರಯಾಣಿಕ ಕಾರು ಯೂನಿಟ್‌ಗಳಷ್ಟು ದ್ಯೇನಂದಿನ ವಾಹನ ಸಂಚಾರ ದಟ್ಟಣೆ ಇದ್ದ ಅಂಶವೂ ವೇದ್ಯವಾಗುತ್ತದೆ. (ವಾಹನಗಳ ಸಾಮಧ್ಯ ಹಾಗೂ ಸ್ವರೂಪವನ್ನು ಆಧರಿಸಿ ವಾಹನಗಳಿಗೆ ಪ್ರಯಾಣಿಕ ಕಾರು ಯೂನಿಟ್ ಅನ್ನು ನಿಗದಿಪಡಿಸಲಾಗಿರುತ್ತದೆ). ೨೦೦೨-೦೩ರ ಸಮೀಕ್ಷೆಯ ಪ್ರಕಾರ ಉತ್ತಮ ಏಕಪಥರಸ್ತಿ (ಇ.ಇ ಮೀ ಅಗಲ) ಗಳ ಮೇಲೆ ೨೦೦೦ ಪ್ರಯಾಣಿಕ ಕಾರು ಯೂನಿಟ್‌ನಷ್ಟು ಮಧ್ಯವರ್ತಿ ರಸ್ತೆ(ಇ.ಇ ಮೀ ಅಗಲ)ಗಳ ಮೇಲೆ ೬೦೦೦ ಪ್ರಯಾಣಿಕ ಕಾರು ಯೂನಿಟ್‌ನಷ್ಟು ಹಾಗೂ ದ್ವಿಪಥ ರಸ್ತೆ (ಇ.ಇ ಮೀ ಅಗಲ)ಗಳ ಮೇಲೆ ೧೫,೦೦೦ ಪ್ರಯಾಣಿಕ ಕಾರು, ಯೂನಿಟ್‌ನಷ್ಟು ವಾಹನ ಸಂಚಾರ ಸಾಮಧ್ಯವನ್ನು ನಿಗದಿಪಡಿಸಲಾಗಿದೆ. ವಾಹನ ಸಂಚಾರ ದಟ್ಟಣೆಯನ್ನು ಆಧರಿಸಿ, ರಸ್ತೆಗಳನ್ನು ೧) ೨೦೦೦ ಪ್ರಯಾಣಿಕ ಕಾರು ಯೂನಿಟ್ ೨) ೨೦೦೦-೬೦೦೦ ಪ್ರಯಾಣಿಕ ಕಾರು ಯೂನಿಟ್ ೩) ೬೦೦೦-೧೫,೦೦೦ ಪ್ರಯಾಣಿಕ ಕಾರು ಯೂನಿಟ್ ಹಾಗೂ ೪) ೧೫,೦೦೦ ಪ್ರಯಾಣಿಕ ಕಾರು ಯೂನಿಟ್‌ಗಿಂತ ಅಧಿಕ ಸಾಮಧ್ಯದವೆಂದು ನಿಷ್ಪತ್ತಿಸಿ ನಾಲ್ಕು ವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ.

ಈ ಸಮೀಕ್ಷೆಯ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೯ರಲ್ಲಿ ರ್ಜುಲಿ ಭಾರೀವಾಹನ ಇ.೮೯೮ ಲಘುವಾಹನ, ೧೬೮ ಮಂದಗತಿ ವಾಹನ (ಎಲ್ಲಾ ಸೇರಿ ಇ.೨೬೦)ಗಳ ದ್ಯೇನಂದಿನ ಸರಾಸರಿ ವಾಹನ ದಟ್ಟಣೆ ಇದ್ದು, ೮೯೮ ಪ್ರಯಾಣಿಕ ಕಾರು ಯೂನಿಟ್‌ಗೆ ಸಮನಾಗಿತ್ತು. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ೨೧೨ರಲ್ಲಿ ೧೬೯೪, ಭಾರೀವಾಹನ, ೩.೬೪೪ ಲಘುವಾಹನ, ೬೮ ಮಂದಗತಿ ವಾಹನ (ಎಲ್ಲಾ ಸೇರಿ ೬.೮೯೦)ಗಳ ದ್ಯೇನಂದಿನ ಸರಾಸರಿ ವಾಹನ ದಟ್ಟಣೆ ಇದ್ದು, ೧೦.೧೮೯ ಪ್ರಯಾಣಿಕ ಕಾರು ಯೂನಿಟ್‌ಗೆ ಅದು ಸಮನಾಗಿತ್ತು.

ಅದೇ ೨೦೦೫ರ ಮಾರ್ಚ್ ತಿಂಗಳಲ್ಲಿ ಜರುಗಿದ ಸಮೀಕ್ಷೆಯಲ್ಲಿ ಏಳು ದಿನಗಳ ಕಾಲ ಹಗಲು-ರಾತ್ರಿ ಮೂರು ಪಾಳಿಗಳಲ್ಲಿ ವಾಹನ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಗಣತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಅದಕ್ಕಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಹತ್ತು ವರ್ಗಗಳಾಗಿ ವಿಂಗಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ದ್ಯೇನಂದಿನ ಸರಾಸರಿ ವಾಹನ ಸಂಚಾರವನ್ನೂ ಗೊಂಡಂತೆ, ವಿವಿಧ ಅಂಶಗಳನ್ನು ಪರಿಗಣಿಸಲಾಗಿತ್ತು. ಆಯಾವರ್ಗಕ್ಕೆ ಸೇರಿದ ವಾಹನಗಳಿಗೆ ಪ್ರ್ಯಾಸೆಂಜರ್ ಕಾರು ಯೂನಿಟ್ (ಪ್ರ್ಯಾ.ಕಾ.ಯೂ.) ಮೌಲ್ಯವನ್ನು ನಿಗದಿಪಡಿಸಲಾಗಿದ್ದು, ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ೦.೫೦ ಪ್ರ್ಯಾ.ಕಾ.ಯೂಗಳ ಮೌಲ್ಯವನ್ನು ನೀಡಿದ್ದರೆ, ಕಾರು-ವ್ಯಾನ್-ಜೀಪುಗಳಿಗೆ ೧.೦೦ ಪ್ರ್ಯಾ.ಕಾ.ಯೂ. ಟೆಂಪ್ಲೋ-ಮಿನಿಬಸ್ ಲಘ ವಾಣಿಜ್ಯ ವಾಹನಗಳಿಗೆ ೧.೫೦ ಪ್ರ್ಯಾ.ಕಾ.ಯೂ.; ಬಸ್ಸು ಹಾಗೂ ಎರಡು ಆಕ್ಸೆಲ್ ಟ್ರಿಕ್ಸ್‌ಗಳಿಗೆ, ೨.೦೦ ಪ್ರ್ಯಾ.ಕಾ.ಯೂ.; ಟ್ರಾಕ್ಟರ್-ಟೆಕ್ಸ್‌ಲರ್ ಹಾಗೂ ಬಹು ಆಕ್ಸೆಲ್ ಟ್ರಿಕ್ಸ್ ಗಳಿಗೆ ೪.೫೦ ಪ್ರ್ಯಾ.ಕಾ.ಯೂ. ಹಾಗೂ ಎತ್ತಿನಗಾಡಿಗಳಿಗೆ ೮.೦೦ ಪ್ರ್ಯಾ.ಕಾ.ಯೂ.ಗಳಷ್ಟು ಮೌಲ್ಯವನ್ನು ನಿಗದಿಪಡಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿದ್ದ ಒಟ್ಟು ೧೨೧ ಕೆ.ಮೀ (ರಾಜ್ಯ ಹೆದ್ದಾರಿ+ಜಿಲ್ಲಾ ಮುಖ್ಯ ರಸ್ತೆ)ರಸ್ತೆಗಳ ಮೇಲೆ ಸರಾಸರಿ ೧೬ ಕೆ.ಮೀ ಗಳಗೊಂದರಂತೆ ಒಟ್ಟು ೪೨ (೧೪ +೩೪) ಗಣತಿ ಕೇಂದ್ರಗಳನ್ನು ಸಾಫ್ಟ್‌ವೆಸಲಾಗಿತ್ತು. ಆ ಪ್ರಕಾರ ಜಿಲ್ಲೆಯಲ್ಲಿರುವ ರಾಜ್ಯ ಹೆದ್ದಾರಿ-೬೯, ೩೮, ಮತ್ತು ೧೮೯, ೨೦೦೦ ಪ್ರ್ಯಾ.ಕಾ.ಯೂ.ಕ್ಷೇತ್ರ ಕಡಿಮೆ ಸಾಮಧ್ಯದ ಗುಂಪಿಗೆ ಸೇರಿದ್ದರೆ, ಕೆಲವೆಡೆ ೨೦೦೦-೬೦೦೦ ಪ್ರ್ಯಾ.ಕಾ.ಯೂ. ಸಾಮಧ್ಯವನ್ನು ಹೊಂದಿದ್ದವು.

ಪ್ರಾದೇಶಿಕ ಸಾರಿಗೆ ಕಚೇರಿ

ಸಾರ್ವಜನಿಕ ವಾಹನಗಳ ಉಸ್ತುವಾರಿ ಹಾಗೂ ತೆರಿಗೆ ನಿಯಂತ್ರಣಕ್ಕಾಗಿ ರೋಡಿಇರ ಜನವರಿ ಒಂದರಂದು ಸಂಚಾರ ಬೋರ್ಡ್ (Traffic Board) ಸಮಿತಿಯನ್ನು ಆರಂಭಿಸಲಾಯಿತು. ಈ ಸಮಿತಿಯು ಸರ್ಕಾರಿ ಅಧಿಕಾರಿಗಳು ಮತ್ತು ಅಧಿಕಾರೇತರರನ್ನೂ ಸದಸ್ಯರನ್ನಾಗಿ ಹೊಂದಿದ್ದು, ಸಂಸ್ಥಾನದಲ್ಲಿ ಏಕರೂಪದ ಸಂಚಾರ ನಿಯಂತ್ರಣ ಹಾಗೂ ಮೋಟಾರು ವಾಹನ ತೆರಿಗೆಯನ್ನು ಜಾರಿಗೆ ತರುವ ಉದ್ದೇಶವನ್ನು ಹೊಂದಿತ್ತು. ಈ ಸಂಬಂಧ ಸಂಗ್ರಹವಾಗುತ್ತಿದ್ದ ತೆರಿಗೆ ಆದಾಯವನ್ನು ಜರ್ಮಾಯಿಸಲು ಪ್ರತ್ಯೇಕ ರಾಜ್ಯ ನಿಧಿ ಖಾತೆಯನ್ನು ಸ್ಥಾಪಿಸಲಾಯಿತು. ಮೊಲೀಸ್ ಇನ್‌ಪೆಕ್ಷರ್ ಜನರಲ್‌ರನ್ನು ಮೋಟಾರು ಸಾರಿಗೆ ನಿಯಂತ್ರಕರೆಂದು ನೇಮಿಸಲಾಯಿತು. ಏಕೀಕೃತ ಕನಾರ್ಟಿಕ (ರೋಡ್) ರೂಪಗೊಂಡ ನಂತರ ಸ್ಥಾಪನೆಗೊಂಡ ಮೋಟಾರು ವಾಹನಗಳ ಇಲಾಖೆಯ ಅಧೀನದಲ್ಲಿ ರಾಜ್ಯ ಬೋಕ್ಚೆಸ್ಟ್ ಅಧಿಕ ಆದಾಯವನ್ನು ತರುವ ಕೆಲವೇ ಇಲಾಖೆಗಳಲ್ಲಿ ಒಂದಾಗಿರುವ ಇದು, ೧) ಮೋಟಾರು ವಾಹನಗಳ ಕಾಯ್ದೆ (ರೋಡ್‌ಲಿರ ಕೇಂದ್ರ ಕಾಯ್ದೆ ೪), ೨) ರೋಡ್‌ಲಿರ ಕನಾರ್ಟಿಕ ಮೋಟಾರು ವಾಹನಗಳ ನಿಯಮ, ೩) ರೋಡ್‌ಲಿರ ಮೋಟಾರು ವಾಹನಗಳ ಅಧಿನಿಯಮ (ರೋಡ್‌ಲಿರ ಇಂಸೆಯ ಕೇಂದ್ರ ಅಧಿನಿಯಮ), ೪) ರೋಡ್‌ಲಿರ ಕನಾರ್ಟಿಕ ಮೋಟಾರು ವಾಹನಗಳ ನಿಯಮ, ೫) ಕೇಂದ್ರ ಸರ್ಕಾರದ ರೋಡ್‌ಲಿರ ಮೋಟಾರು ವಾಹನಗಳ ಅಧಿನಿಯಮ ಮುಂತಾದ ಕಾಯ್ದೆ, ನಿಯಮಗಳ ಮೂಲಕ ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶವನ್ನು ಹೊಂದಿದೆ. ಈ ಇಲಾಖೆಯ ಉಸ್ತುವಾರಿಯಲ್ಲಿ ಜಿಲ್ಲೆಗೊಂದರಂತೆ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ರೋಡ್‌ಲಿರ ಜನವರಿಯಿಂದ ಆರಂಭಿಸಲಾಯಿತು. ಅಲ್ಲದೇ ಜಿಲ್ಲಾ ಸಾರಿಗೆ ಪ್ರಾಧಿಕಾರವನ್ನು ಜಿಲ್ಲಾ ಮಟ್ಟದಲ್ಲಿ ರಚಿಸಲಾಯಿತು. ಇದಕ್ಕೆ ಜಿಲ್ಲಾಧಿಕಾರಿ ಪದನಿರ್ಮತ ಅಧ್ಯಕ್ಷರಾದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಪದನಿರ್ಮತ ಕಾರ್ಯದರ್ಶಿಯಾಗಿರುತ್ತಾರೆ. ಅದರಂತೆ ರೋಡ್‌ಲಿರಲ್ಲಿ ಅಂದಿನ ಮ್ಯಾಸಾರು ಜಿಲ್ಲೆಯಲ್ಲಿ ವಿವಿಧ ವರ್ಗಕ್ಕೆ ಸೇರಿದ ರೈಲಿ ವಾಹನಗಳು ನೋಂದಣಿಗೊಂಡಿದ್ದು, ರೋಡ್‌ಲಿರ ವೇಳಿಗೆ ಇರಬಿಕ್ಕೆ ಏರಿದ್ದು, ಅದು ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶವನ್ನು ಒಳಗೊಂಡಿತ್ತು. ೧-೪-ರೋಡ್‌ಲಿರಲ್ಲಿ ಇಂದಿನ ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರದಲ್ಲಿ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲಪೇಟೆ ತಾಲೂಕುಗಳ ಮೇಲೆ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯು ಆರಂಭವಾಗುವವರೆಗೆ ಚಾಮರಾಜನಗರ ಜಿಲ್ಲಾ ಪ್ರದೇಶವು ಮ್ಯಾಸಾರಿನ ಪ್ರಾದೇಶಿಕ ಸಾರಿಗೆ ಕಚೇರಿಯ ನಿಯಂತ್ರಣದಲ್ಲಿತ್ತು. ಚಾಮರಾಜನಗರದ ಪ್ರಾದೇಶಿಕ ಸಾರಿಗೆ ಕಚೇರಿಯ ನೋಂದಣಿ ಸಂಕೇತ ಸಂಖ್ಯೆ (Registration Code Number) ಕೆ.ಎ-೧೦ ಅಗಿದೆ. ಅದರಂತೆ ರೋಡ್‌ಲಿರ ಜೂನ್ ಅಂತ್ಯಕ್ಕೆ ಅಂದಿನ ಮ್ಯಾಸಾರು ಜಿಲ್ಲೆಯಲ್ಲಿ ಅಂತರ್ಗತವಾಗಿದ್ದ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದ ಮೇಲೆ ಕಾರ್ಯವ್ಯಾಪ್ತಿಯನ್ನು ಹೊಂದಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಿವಿಧ ವರ್ಗಕ್ಕೆ ಸೇರಿದ ೪.೧೧೯ ವಾಹನಗಳು ನೋಂದಣಿಗೊಂಡಿದ್ದು, ಮ್ಯಾಸಾರು ಜಿಲ್ಲೆಯಲ್ಲಿ ನೋಂದಣಿಗೊಂಡಿದ್ದ ಮೋಟಾರು ವಾಹನಗಳ ಸಂಖ್ಯೆ(೪೯.೫೧೦೪)ಗೆ ಹೊಲಿಸಿದರೆ ಇದು ಅತ್ಯಾಳವಾಗಿತ್ತು. ಅದರಲ್ಲಿ ಅತಿ ಹಿಂತ್ಯಾ ಸಂಖ್ಯೆಯು ದೀಡಿಕ್ಕ ವಾಹನಗಳಾಗಿದ್ದು(೫೫೧೦), ೨೮ ಅಂತರ್ಗತಾಂಶಕ್ಕೆ ಇಂದಿನ ಜಿಲ್ಲಾ ಪ್ರದೇಶದಲ್ಲಿ ನೋಂದಣಿಗೊಂಡಿದ್ದವು. ಅದರೆ, ಅದೇ ಸಮಯದಲ್ಲಿ ರೈಲಿ ಖಾಸಗಿ ಬಸ್ಸುಗಳು ನೋಂದಣಿಗೊಂಡಿದ್ದು, ಟ್ರಾಕ್ಟರ್(೨೨೦) ಟ್ರೈಲರ್ (೧೧೨) ಹಾಗೂ ಪವರ್ ಟಿಲ್ಲರ್ (೨೨)ಗಳ ಸಂಖ್ಯೆ ಸೀಮಿತವಾಗಿತ್ತು.

ಎತನ್ನಿಧ್ಯೇ, ರೋಡ್‌ಲಿರ ಜನವರಿಯಲ್ಲಿ ಮ್ಯಾಸಾರು-ಲಾಟಿ-ಕಲ್ಲಿಕೋಟಿ ರಸ್ತೆಯ ಗುಂಡ್ಲಪೇಟೆಯಲ್ಲಿ ತಪಾಸಣಾ ಕೇಂದ್ರ (ಚೆಕ್ಸೋಮೋಸ್)ವನ್ನು ಆರಂಭಿಸುವ ಮೂಲಕ ಅಂತರ ರಾಜ್ಯ ಸಾರಿಗೆಯ ನಿಯಂತ್ರಣಕ್ಕೆ

ಕ್ರಮ ಕೈಗೊಳ್ಳಲಾಯಿತು. ಮುಂದೆ ಇಂಗ್ಲಿಷ್‌ಲ್ಯಾಂಗ್ವಿಡ್ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಾಗಿ ಮೇಲ್ಜೆರ್‌ಗೇರಿಸಲಾಯಿತು. ಮುಂದೆ ಇಂಗ್ಲಿಷ್‌ರ ಮಾಚ್‌ ಅಂತ್ಯಕ್ಕೆ ಇಂದಿನ ಚಾಮರಾಜನಗರ ಜಿಲ್ಲೆ ಪ್ರದೇಶದಲ್ಲಿ ವಿವಿಧ ವರ್ಗಕ್ಕೆ ಸೇರಿದ ೧೨,೬೧೦ ವಾಹನಗಳು ನೋಂದಣಿಗೊಂಡಿದ್ದು, ಜಿಲ್ಲೆ ಅಂಕಿ-ಅಂಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇತ್ತು. ಇಂಗ್ಲಿಂಗ್ ಮೇ ಅಂತ್ಯಕ್ಕೆ ಇಂದಿನ ಚಾಮರಾಜನಗರ ಜಿಲ್ಲೆ ಪ್ರದೇಶದಲ್ಲಿ ಒಟ್ಟು ೧೪,೬೧೦ ವಾಹನಗಳು ನೋಂದಣಿಸಲ್ಪಟ್ಟಿದ್ದವು. ಏತನ್ನದ್ವೆ, ಚಿಕ್ಕಹೊಳೆ ತಪಾಸಣಾ ಕೇಂದ್ರವು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನಿಯಂತ್ರಣದಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾರಂಭಿಸಿತು.

ಸ್ವತಂತ್ರ ಜಿಲ್ಲೆಯಾಗಿ ಇದು ರೂಪಗೊಂಡ ನಂತರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಂಗ್ಲಿಂಗ್ ಮಾಚ್‌ ಅಂತ್ಯಕ್ಕೆ ಒಟ್ಟು ೧೨,೬೧೦ ಮೇಟಾರು ವಾಹನಗಳು ನೋಂದಣಿಗೊಂಡಿದ್ದು, ಅದರಲ್ಲಿ ೧೧,೬೧೨ ದ್ವಿಚಕ್ರ ವಾಹನಗಳಾಗಿದ್ದವು. ಈ ಪ್ರಕ್ರಿಯೆಯ ವಾಹನಗಳು ಚಾಮರಾಜನಗರ ತಾಲೂಕಿನಲ್ಲಿ (ಇಲ್ಲಾ) ನೋಂದಣಿಗೊಂಡಿದ್ದು, ಅತ್ಯಂತ ಕಡಿಮೆ ವಾಹನಗಳು (೧೦೬೨) ಯಳಂದೂರು ತಾಲೂಕಿನಿಂದ ನೋಂದಣಿಗೊಂಡಿದ್ದರೆ, ಎರಡು ಹಾಗೂ ಮೂರನೆಯ ಸಾಫನದಲ್ಲಿ ಕ್ರಮವಾಗಿ ಕೊಳ್ಳೆಗಾಲ (ಇಲ್ಲಾ) ಹಾಗೂ ಗುಂಡ್ಲಪೇಟೆ ತಾಲೂಕು (೨೧೨೨)ಗೆಂದ್ದವು. ಮುಂದೆ ೨೧೦೪ರ ಮಾಚ್‌ ಅಂತ್ಯಕ್ಕೆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದ್ದು ಒಟ್ಟು ೨೬,೮೮೦ ವಾಹನಗಳಲ್ಲಿ ಸಿಂಹಪಾಲು (೨೩,೧೦೨) ಮೇಟಾರು ಸ್ಕೆಲ್ಲು/ಸ್ಕೂಟರ್‌ಗಳದ್ವಾಗಿದ್ದು, ನಂತರದ ಸಾಫನದಲ್ಲಿ ಕ್ರಮವಾಗಿ ಟ್ರಾಕ್ಟರ್ (೧೧೬೪) ಸರಕು ಸಾಗಣೆ ವಾಹನ (೨೧೮೦) ಹಾಗೂ ಟ್ರೀಲರ್ (೨೧೦೫)ಗಳಿದ್ದು, ಉಂಟೆ ಆಟೋರಿಕ್ವಾ ಹಾಗೂ ಇಲ್ಲಿ ಪವರ್ ಟಿಲ್ಲರ್‌ಗಳೂ ನೋಂದಣಿಗೊಂಡಿದ್ದವು. ಜಿಲ್ಲೆಯಲ್ಲಿ ನೋಂದಣಿಗೊಂಡಿದ್ದ ಒಟ್ಟು (೨೬,೮೮೦) ವಾಹನಗಳಲ್ಲಿ, ಅತಿ ಹೆಚ್ಚು ಚಾಮರಾಜನಗರ (೯,೪೪೮) ತಾಲೂಕಿನಿಂದಲೂ ಅತೀ ಕಡಿಮೆ ಗುಂಡ್ಲಪೇಟೆ (೫,೧೦೪) ತಾಲೂಕಿನಿಂದಲೂ ನೋಂದಣಿಗೊಂಡಿದ್ದು, ಯಳಂದೂರು (೮೬೦೦) ಹಾಗೂ ಕೊಳ್ಳೆಗಾಲ (೬೨೭೮) ತಾಲೂಕುಗಳು ಕ್ರಮವಾಗಿ ಎರಡು ಹಾಗೂ ಮೂರನೆಯ ಸಾಫನದಲ್ಲಿದ್ದವು, ೨೧೦೬ರ ಮಾಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೩೨,೫೫೨ ವಾಹನಗಳು ನೋಂದಣಿಗೊಂಡಿದ್ದವು. ೨೧೦೭ರ ಮಾಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ನೋಂದಣಿಗೊಂಡಿದ್ದು ಒಟ್ಟು ೪೨,೫೧೪ ಮೇಟಾರು ವಾಹನಗಳಲ್ಲಿ ಚಾಮರಾಜನಗರ ತಾಲೂಕಿನಿಂದ ಅತೀ ಹೆಚ್ಚು ವಾಹನಗಳು (೧೩,೫೧೪) ನೋಂದಣಿಗೊಂಡಿದ್ದರೆ, ಅತೀ ಕಡಿಮೆ (೧೦೬೨) ವಾಹನಗಳು ಯಳಂದೂರು ತಾಲೂಕಿನಿಂದ ನೋಂದಣಿಗೊಂಡಿದ್ದು, ಎರಡು ಹಾಗೂ ಮೂರನೆಯ ಸಾಫನದಲ್ಲಿ ಕ್ರಮವಾಗಿ ಕೊಳ್ಳೆಗಾಲ ಹಾಗೂ ಗುಂಡ್ಲಪೇಟೆ ತಾಲೂಕುಗೆಂದ್ದವು. ಜಿಲ್ಲೆಯಲ್ಲಿ ಎರಡು ತಪಾಸಣಾ ಕೇಂದ್ರ (ಗುಂಡ್ಲಪೇಟೆ ಹಾಗೂ ಚಿಕ್ಕಹೊಳೆ), ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ (ಚಾಮರಾಜನಗರ)ಗಳು ಕಾರ್ಯನಿರ್ವಹಿಸುತ್ತಿದ್ದು, ೨೧೦೮ರ ಮಾಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೫೮,೪೮೮ ಮೇಟಾರು ವಾಹನಗಳು ನೋಂದಣಿಗೊಂಡಿದ್ದು, ರಾಜ್ಯಮಟ್ಟದಲ್ಲಿ ಜಿಲ್ಲೆಯ ಲೀನೆಯ ಸಾಫನದಲ್ಲಿತ್ತು. ಚಾಮರಾಜನಗರ ತಾಲೂಕಿನಲ್ಲಿ ಹೆಚ್ಚು ವಾಹನ (೧೨,೬೧೦) ನೋಂದಣಿಗೊಂಡಿದ್ದರೆ, ಯಳಂದೂರು ತಾಲೂಕಿನಲ್ಲಿ ನೋಂದಣಿಗೊಂಡಿದ್ದ ವಾಹನಗಳ ಸಂಖ್ಯೆ ೧೧,೫೪೨ ಆಗಿತ್ತು. ಅದೇ ಲೀನೆಯ ಅಂತ್ಯಕ್ಕೆ ಜಿಲ್ಲೆಯಲ್ಲಿ ನೋಂದಣಿಗೊಂಡಿದ್ದ ವಾಹನಗಳ ಸಂಖ್ಯೆಯು ೬೫,೦೮೫ ಹೆಚ್ಚಿಗೊಂಡಿದ್ದು, ೨೦,೧೦೨ ವಾಹನಗಳನ್ನು ಹೊಂದಿದ್ದ ಯಳಂದೂರು ತಾಲೂಕು ಹೊನೆಯ ಸಾಫನದಲ್ಲಿತ್ತು. ೨೧೦೯ ಮಾಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ನೋಂದಣಿಯಾಗಿದ್ದ ವಾಹನಗಳ ಸಂಖ್ಯೆ ೮೨,೧೧೨ ಆಗಿದ್ದು, ೨೧,೧೩೦ ವಾಹನಗಳ ನೋಂದಣಿ ಹೊಂದಿದ್ದ ಚಾಮರಾಜನಗರ ತಾಲೂಕು ಅಗ್ರಸಾಫನದಲ್ಲಿದ್ದರೆ, ೧೪,೬೧೦ ವಾಹನಗಳನ್ನು ಹೊಂದಿದ್ದ ಯಳಂದೂರು ತಾಲೂಕು ಹೊನೆಯ ಸಾಫನದಲ್ಲಿತ್ತು.

ಎತ್ತಿನಗಾಡಿಗಳು: ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್‌ಗಳನ್ನು ಇಂಥನವನ್ನಾಗಿ ಬಳಸುವ ಮೋಟಾರು ವಾಹನಗಳಷ್ಟೇ ಅಲ್ಲದೇ, ಸಾಂಪ್ರದಾಯಿಕವಾದ ಕೈಗಾಡಿ, ಎತ್ತಿನಗಾಡಿ, ಜಟಕು ಹಾಗೂ ಟಾಂಗಾಗಳು ಇಂದಿಗೂ ಜಿಲ್ಲೆಯ ಸಾರಿಗೆಯಲ್ಲಿ ಮಹತ್ವ ಪಡೆದಿದೆ. ರೆಲೆವಿರ ಸಮೀಕ್ಷೆಯ ಪ್ರಕಾರ ಇಂದಿನ ಭಾಮರಾಜನಗರ ಜಿಲ್ಲಾ ಪ್ರದೇಶದಲ್ಲಿದ್ದ ಒಟ್ಟು ೧೮,೬೩೮ ಎತ್ತಿನಗಾಡಿಗಳಲ್ಲಿ, ೧೨೬೬೯ ಗ್ರಾಮೀಣ ಪ್ರದೇಶದಲ್ಲಿದ್ದರೆ, ಉಳಿದ ರೈಂ ನಗರ ಪ್ರದೇಶದಲ್ಲಿದ್ದವು. ಕೊಳ್ಳೇಗಾಲ ತಾಲೂಕಿನಲ್ಲಿ ಅತಿ ಹೆಚ್ಚು (೬,೬೩೮) ಎತ್ತಿನಗಾಡಿಗಳಿದ್ದರೆ, ಯಳಂದೂರು ತಾಲೂಕಿನಲ್ಲಿ ಅತಿ ಕಡಿಮೆ (೦,೬೯೯) ಎತ್ತಿನಗಾಡಿಗಳಿದ್ದವು. ಆನಂತರದ ಪಂಚವಾರ್ಷಿಕ ಸಮೀಕ್ಷೆಗಳಲ್ಲಿ ಇದರ ಸಂಖ್ಯೆ ಹಂತಹಂತವಾಗಿ ಇಳಿಮುಖಿಯಾಗಿದೆ. ಪ್ರಸ್ತುತ, ಜಿಲ್ಲೆಯಲ್ಲಿ ಎತ್ತಿನಗಾಡಿಗಳು ಬಳಕೆಯಲ್ಲಿದ್ದರೂ, ಅವುಗಳ ಬಳಕೆ ಕ್ರಮೇಣ ಕ್ಷೇಣಿಸಿ, ಟ್ರಾಕ್ಟರ್ ಹಾಗೂ ಟ್ರೈಲರ್‌ಗಳ ಬಳಕೆ ಅಧಿಕಗೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಾರೆಯಾಗುತ್ತಿದೆ.

ಕೋಷ್ಟಕ ೨.೪: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭಾಮರಾಜನಗರ ಜಿಲ್ಲಾ ಪ್ರದೇಶದಿಂದ ನೋಂದಣಿಗೊಂಡಿದ್ದ ಮೋಟಾರು ವಾಹನಗಳ ವಿವರ

ವಿಭಜನಾ ಮೂವ್		ಸ್ವತಂತ್ರ ಜಿಲ್ಲೆಯಾದ ನಂತರ	
ವರ್ಷ	ನೋಂದಣಿಯಾಗಿದ್ದ ವಾಹನಗಳು	ವರ್ಷ	ನೋಂದಣಿಗೊಂಡ ವಾಹನಗಳು
೧೯೮೦	೧೬೬೯	೧೯೮೮	೧೫,೬೩೮
		೨೦೦೬	೬೫,೬೩೮
೧೯೮೯	೩,೨೦೯	೨೦೦೯	೪೫,೫೫೦
೧೯೯೪	೧೧೬೫೯	೨೦೦೪	೫೨,೦೪೯
೧೯೯೯	೧೨೬೬೯	೨೦೦೯	೫೫,೫೫೯
೨೦೦೨	೨೨,೫೫೬	೨೦೧೦	೬೫,೦೮೯

ಭಾಮರಾಜನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ರೆಲೆಳಿರಲ್ಲಿ ಆರಂಭವಾಗುವುದಕ್ಕೆ ಮೊದಲು ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೇ ಇಂದಿನ ಭಾಮರಾಜನಗರ ಜಿಲ್ಲಾ ಪ್ರದೇಶದ ವಾಹನಗಳೂ ನೋಂದಣಿಗೊಳ್ಳುತ್ತಿದ್ದವು.

ಕೋಷ್ಟಕ ೨.೫: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದ್ದ ಮೋಟಾರು ವಾಹನಗಳ ತಾಲೂಕುವಾರು ವಿವರ-೨೦೧೦

ತಾಲೂಕು	ಸೂರ್ಯಾರ್ಥಿ/ ಮೊಟ್ಟಾರ್ಥಿ ಸ್ಕೆಲ್	ಕಾರು	ಬಾಡಿಗೆ ಕಾರು	ಆಸೋ ರಿಕಾ	ಅವ್ಯಾ ಬಸ್ಸು	ಟ್ರಾಕ್ಟರ್ ಮತ್ತು ಟ್ರೈಲರ್	ನೈರ್ ಸೈಕಿ	ಸರಕು ವಾಹನ	ಇತರೆ	ಒಟ್ಟು
ಭಾಮರಾಜನಗರ	೮,೮೪೨	೬೦೨	೨೨	೨೫೦	೨೯	೧೫೬೦	೮	೫೦೧	೨೫೦	೧೨,೦೮೯
ಗುಂಡ್ಲುಪೇಟೆ	೬,೬೩೯	೪೮೨	೧೮೨	೨೧೯	೨೦	೧೧೧೦	೫	೩೮೭	೨೦೧	೮,೮೫೯
ಕೊಳ್ಳೇಗಾಲ	೮,೫೮೮	೫೧೦	೧೮	೨೨೦	೨೨	೮೨೯	೪	೪೮೨	೨೫೦	೧೧,೦೫೨
ಯಳಂದೂರು	೪,೬೪೪	೨೬೨	೪	೧೫೪	೧೪	೨೨೬	೨	೨೨೨	೮೨	೬,೨೨೨
ಒಟ್ಟು	೨೮,೫೫೬	೧೨೬೬೯	೨೬೨	೨೬೬೯	೨೬೨	೫೨೬೯	೧೫	೫೨೬೯	೨೫೦	೬೫,೬೩೮

ಅಧಾರ: ಜಿಲ್ಲಾ ಅಂಕ-ಅಂಶಗಳ ನೋಟ, ೨೦೦೯-೧೦

ಕೋಷ್ಟಕ ೨.೬: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದರಿಗೊಂಡಿದ್ದ ಮೋಟಾರು ವಾಹನಗಳ ತಾಲೂಕುವಾರು ವಿವರ-೨೦೧೦

ತಾಲೂಕು	ಸ್ಕೂಟರ್/ ಮೋಟಾರ್/ ಸೈಕಲ್	ಕಾರು	ಬಾಡಿಗೆ ಕಾರು	ಆಟೋ ರಿಕಾಂ	ಅಮ್ಮೆ ಬಸ್ಸು	ಟ್ರಾಕ್ಟರ್ ಮತ್ತು ಟ್ರೈಲರ್	ಶೈಕ್ಷಿಕ ಶಿಕ್ಷಣ	ಸರಕು ವಾಹನ	ಇತರೆ	ಒಟ್ಟು
ಚಾಮರಾಜನಗರ	೧೭,೮೫೯	೧,೦೫೬	೫೨	೫೪೮	೫೫	೧,೧೨೯	೧೨	೬೦೯	೧೪೯೦	೨೦,೧೦೯
ಗುಂಡ್ರುಪೇಟೆ	೧೧,೬೫೫	೮೭೪	೨೮	೨೫೪	೨೨	೬೦೯	೬	೨೨೨	೨೪೨	೧೪,೬೭೧
ಕೊಕ್ಕೇಗಾಲ	೧೫,೬೬೯	೭೫೦	೫೨	೨೬೫	೨೪	೧,೦೧೭	೧೦	೨೭೪	೨೭೨	೧೫,೬೫೯
ಯಾಕಂಡಾರು	೬,೬೫೫	೬೫೦	೧೨	೨೧೧	೧೫	೬೨೬	೬	೫೮೨	೬೨೧	೧೨,೬೫೬
ಒಟ್ಟು	೪೫,೮೫೨	೨,೫೫೭	೫೪	೧,೨೫೫	೫೪	೨,೬೨೦	೨೧	೨,೬೨೨	೨,೬೨೯	೨೫,೧೦೯

ಅಧಾರ : ಜಿಲ್ಲಾ ಅಂಕ-ಅಂಶಗಳ ನೋಟ, ೨೦೦೯-೧೦.

ಮೋಟಾರು ಚಾಲಕ ತರಬೇತಿ ಶಾಲೆಗಳು: ಇಂಡಿಯನ್ ಮೋಟಾರು ವಾಹನ ಕಾರ್ಯೀಯನ್ನು ರಾಜ್ಯ ಸರ್ಕಾರ, ಸಾರಿಗೆ ಇಲಾಖೆಯ ಮೂಲಕ ವಾಹನ ಚಾಲಕ ತರಬೇತಿ ಶಾಲೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದು, ಇಂಡಿಯನ್ ಕಾರ್ಯೀಯ ನಿಯಮ ಇಂರ ಅನ್ವಯ, ಈ ಶಾಲೆಗಳಿಗೆ ಪರವಾನಗಿ ನೀಡುವ ಅಧಿಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾಗಿರುತ್ತದೆ. ಅಂದಿನ ಮೈಸೂರು ಜಿಲ್ಲೆಯಲ್ಲಿ ಅಂತರ್ಗತವಾಗಿದ್ದ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಇಂಡಿಯನ್ ಯಾವುದೇ ಮೋಟಾರು ಚಾಲಕ ತರಬೇತಿ ಶಾಲೆಗಳು ಆರಂಭಗೊಂಡಿರಲಿಲ್ಲ. ಆ ಕಾರಣ ಆ ದಿನಗಳಲ್ಲಿ ಈ ಭಾಗದ ಜನ ವಾಹನ ಚಾಲನಾ ತರಬೇತಿ ಪಡೆಯಲು ಜಿಲ್ಲಾ ಕೇಂದ್ರ ಮೈಸೂರಿನಲ್ಲಿದ್ದ ಮೂರು ಮೋಟಾರು ವಾಹನ ತರಬೇತಿ ಶಾಲೆಗಳಿಗೆ ತರಬೇತಿ ಪಡೆಯಲು ಹೋಗಬೇಕಿತ್ತು. ಆದರೆ ಇಂಡಿಯನ್ ಚಾಮರಾಜನಗರದಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯನ್ನಾಗಿ ಪರಿವರ್ತಿಸಿ ಮೇಲ್ಮೈಜೆಗೇರಿಸಲಾಯಿತು. ಚಾಮರಾಜನಗರ, ಕೊಕ್ಕೇಗಾಲ ಹಾಗೂ ಗುಂಡ್ರುಪೇಟೆ ಪಟ್ಟಣಗಳಲ್ಲಿ ವಾಹನ ಚಾಲಕ ತರಬೇತಿ ಶಾಲೆಗಳಿಗೆ ಮಂಜೂರಾತಿ ದೊರೆತಿದ್ದು, ಅದರಿಂದಾಗಿ ವಾಹನ ಚಾಲಕ ತರಬೇತಿಯ ಜಿಲ್ಲೆಯ ಆಕಾಂಕ್ಷೆಗಳಿಗೆ ಜಿಲ್ಲೆಯ ಪಟ್ಟಣಗಳಲ್ಲೇ ಸುಲಭವಾಗಿ ಲಭಿಸುವಂತಾಗಿದೆ. ಚಾಮರಾಜನಗರದಲ್ಲಿ ಇಂಡಿಯನ್ ಆರಂಭಗೊಂಡ ಜೈತ್ರ ಮೋಟಾರ್ ಡ್ರೈವಿಂಗ್ ಶಾಲೆ ಇಂಡಿಯನ್ ವರ್ಗದಲ್ಲಿ ಮುಂದೆ ಭೀಮರಾಜ ನಗರದಲ್ಲಿ ಸಿಟಿ ಡ್ರೈವಿಂಗ್ ಸ್ಕೂಲ್ ಇಂಡಿಯನ್ ಸ್ಕೂಲ್ ಇಂಡಿಯನ್ ಸ್ಕೂಲ್ ಇಂಡಿಯನ್ ಸ್ಕೂಲ್ ಆರಂಭಗೊಂಡವು. ಕೊಕ್ಕೇಗಾಲದಲ್ಲಿ ವರ್ಮಫ ಮೋಟಾರ್ ಡ್ರೈವಿಂಗ್ ಶಾಲೆ ಇಂಡಿಯನ್ ಆರಂಭವಾಯಿತು. ಇಂಡಿಯನ್ ಮಾಚೆ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ಆರು ಮೋಟಾರು ವಾಹನ ಚಾಲಕ ತರಬೇತಿ ಕೇಂದ್ರಗಳಿದ್ದು, ಜಿಲ್ಲಾ ಕೇಂದ್ರ ಸ್ಥಳ ಚಾಮರಾಜನಗರದಲ್ಲಿ ಮೂರು [ಸಿಟಿ ಚಾಲನಾ ತರಬೇತಿ ಶಾಲೆ (ಇಂಡಿಯ), ಕುಂಕುಂ ಚಾಲನಾ ತರಬೇತಿ ಶಾಲೆ (೪-೧೨-೨೦೧೦) ಹಾಗೂ ತುಳಸಿ ಚಾಲನಾ ತರಬೇತಿ ಶಾಲೆ (೧೨-೧೨-೨೦೧೧)], ಉಪವಿಭಾಗ ಕೇಂದ್ರ ಸ್ಥಳ ಕೊಕ್ಕೇಗಾಲದಲ್ಲಿ ಒಂದು [ವರ್ಮಫ ಚಾಲನಾ ತರಬೇತಿ ಶಾಲೆ (೨೨-೫-೨೦೧೨)], ಕೊಕ್ಕೇಗಾಲ ತಾಲೂಕಿನ ಹನೂರುನಲ್ಲಿ ಎರಡು [ಶ್ರೀ ಮಲೆ ಮಹದೇಶ್ವರ ಚಾಲನಾ ತರಬೇತಿ ಶಾಲೆ (೨೫-೮-೨೦೧೦). ಸೇಂಟ್ ಜೋಸೆಫ್ ವೇಲೇವನಲ್ ಟ್ರೈನಿಂಗ್ ಸ್ಕೂಲ್ (೧-೧೨-೨೦೧೧)], ವಾಹನ ಚಾಲನಾ ತರಬೇತಿ ಶಾಲೆಗಳಿದ್ದವು.

ಚಾಲಕ ಹಾಗೂ ನಿವಾಹಕ ಪರವಾನಗಿ ವಿತರಣೆ: ಇಂಡಿಯನ್ ಮೋಟಾರು ವಾಹನ ಕಾರ್ಯೀಯ ಸೆಕ್ಕನ್ ಮೂರರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಡೆಸಲು ಚಾಲಕ ಪರವಾನಗಿ ಅತ್ಯಗತ್ಯವಾಗಿದ್ದು, ಅದೇ ಕಾರ್ಯೀಯ ಸೆಕ್ಕನ್ ಏರು ಅನ್ವಯ ನಿವಾಹಕರು ಕೂಡ ಕಡ್ಡಾಯ ಲೈಸೆನ್ಸ್ ಹೊಂದಿರಬೇಕಾಗಿದ್ದು,

ವಾಹನ ಚಾಲಕರು ಹಾಗೂ ಬಸ್ ನಿವಾರಕರು ಪರವಾನಗಿ (ಲ್ಯಾಸೇನ್ಸ್)ಪಡೆಯಲು ಪ್ರಥಮ ಚಿಕಿತ್ಸೆ ಪರೀಕ್ಷೆಯನ್ನೊಂದ ಅರ್ಹತಾ ಪರೀಕ್ಷೆಯು ಕಡ್ಡಾಯವಾಗಿದ್ದು, ಅದಕ್ಕಾಗಿ ಪರೀಕ್ಷೆಯನ್ನು ಏರ್ವಡಿಸಿ, ತೇಗ್ರಡೆಯಾದವರಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರವಾನಗಿ ನೀಡಲಾಗುತ್ತದೆ. ರೆಲೆರ ತಿದ್ದುಪಡಿಯನ್ನಿಯ ಲ್ಯಾಸೇನ್ಸ್ ಕಾರ್ಡಿನಲ್ಲಿ ಚಾಲಕ ಹಾಗೂ ನಿವಾರಕರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಅದರಂತೆ ರೆಲೆರ ಮಾಚ್‌ ಅಂತ್ಯಕ್ಕೆ ಜಾಮರಾಜನಗರದಲ್ಲಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಗೆಣಿಂ ಚಾಲಕರಿಗೆ ಹಾಗೂ ಉಂಟಿ ನಿವಾರಕರಿಗೆ ಲ್ಯಾಸೇನ್ಸ್ ನೀಡಲಾಗಿತ್ತು. ಅದೇ ರೆಲೆರ ಮಾಚ್ ಅಂತ್ಯಕ್ಕೆ, ಇಂಳಿ ವೃತ್ತಿಪರಚಾಲಕ ಲ್ಯಾಸೇನ್ಸ್ ಹಾಗೂ ಲೆಂಟಿರ ಜನ ವೃತ್ತಿಯೇತರ ಚಾಲಕ ಲ್ಯಾಸೇನ್ಸ್ ಹೊಂದಿದ್ದರೆ(ಎರಡೂ ಸೇರಿ ಒಟ್ಟು ೩,೫೫೫) ಉಂಟಿ ಮಂದಿ ನಿವಾರಕ ಲ್ಯಾಸೇನ್ಸ್ ಹೊಂದಿದವರಾಗಿದ್ದರು. ರೆಲೆರಲ್ಲಿ ಜಿಲ್ಲೆಯು ಸ್ವತಂತ್ರ ಅಸ್ತಿತ್ವವನ್ನು ಪಡೆದ ನಂತರ, ಜಿಲ್ಲೆಯಲ್ಲಿ ಇದು ಕ್ರಮೇಣ ಅಧಿಕಗೊಳ್ಳಲಾರಂಭಿಸಿತು. ೨೦೦೯ರ ಮಾಚ್ ಅಂತ್ಯಕ್ಕೆ, ಇದು ಕ್ರಮವಾಗಿ ೪೨,೦೦೨ ಹಾಗೂ ೨೫೫೫೫೯೫೨ರಿತು. ೨೦೧೦ರ ಮಾಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ೪೮,೨೨೨ ಚಾಲಕರು ಹಾಗೂ ೨,೨೨೨ ನಿವಾರಕರು ಪರವಾನಗಿ ಪಡೆದಿದ್ದರು. ೨೦೧೨ ಮಾಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ೪೨,೫೫೫ ಚಾಲಕರು ಹಾಗೂ ೮೪೨ ನಿವಾರಕರು ಪರವಾನಗಿ ಪಡೆದಿದ್ದು ಇದರಲ್ಲಿ ಮಹಿಳೆಯರೂ ಸೇರಿದ್ದರು.

ರಸ್ತೆ ಅಪಘಾತಗಳು: ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಇಲ್ಲವೇ ಸಂಪೂರ್ಣ ತಡೆಗಟ್ಟಿವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಚಾಲನಾ ಲ್ಯಾಸೇನ್ಸ್ ನೀಡುವಲ್ಲಿ ಚಾಲಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸಿ, ತೇಗ್ರಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಲ್ಯಾಸೇನ್ಸ್ ನೀಡುತ್ತದೆ. ಆದರೂ ಇತರೇ ಕಾರಣಗಳಿಂದಾಗಿ ಅಪಘಾತಗಳಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದ್ದು ಅಪಘಾತಕೊಳ್ಳಗಾದ ವಾಹನಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಆದರಂತೆ ಇಂದಿನ ಜಾಮರಾಜನಗರ ಜಿಲ್ಲಾ ಪ್ರದೇಶವನ್ನು ಒಳಗೊಂಡಿದ್ದ ಅಂದಿನ ಮ್ಯಾಸೂರು ಜಿಲ್ಲೆಯಲ್ಲಿ ರೆಲೆ-ಲೆರ ಸಾಲಿನಲ್ಲಿ ಜರುಗಿದ ಒಟ್ಟು ೨೫ ಅಪಘಾತಗಳಲ್ಲಿ ರೆಲೆ ಮಂದಿ ಗಿಂಸಿದ್ದು, ಉಂಟಿ ಜನ ಗಾಯಗೊಂಡಿದ್ದರು. ಅದೇ ೨೦೦೯-೧೦ರ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೨೨೨ ಅಪಘಾತಗಳು ಘಟಿಸಿದ್ದು, ೬೬ ಜನ ನಿಧನ ಹೊಂದಿದ್ದರೆ, ೪೯ ಮಂದಿ ಗಾಯಗೊಂಡಿದ್ದರು. ಜಿಲ್ಲೆಯಲ್ಲಿ ಸಂಚಾರ ಸಿಗ್ನಲ್ ಅಳವಡಿಕೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಸಾವಂತ್ರೀಕ ಅರಿವು ಮೂಡಿಸಲು ಪ್ರಕಾರ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಚಾರಿ ಮೋಲೀಸ್ ವಿಭಾಗವು ಅಪಘಾತ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.

ಪ್ಲಾಸ್ಟಿಕ್ ಲ್ಯಾಸೇನ್ಸ್ ಕಾರ್ಡ್ ವಿಶರಣೆ: ವಾಹನ ಚಾಲಕರಿಗೆ ವಿವಿಧ ಬಗೆಯ ಪ್ಲಾಸ್ಟಿಕ್ ಲ್ಯಾಸೇನ್ಸ್ ಕಾರ್ಡ್ ನ್ನು ಸಾರಿಗೆ ಇಲಾಖೆಯು ರೆಲೆ-ಲೆರ ರಿಂದ ನೀಡಲಾರಂಭಿಸಿದ್ದು, ರೆಲೆರ ವೇಳೆಗೆ ಇಂದಿನ ಜಾಮರಾಜನಗರ ಜಿಲ್ಲಾ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಜಾಮರಾಜನಗರ) ಇಲ್ಲಿ ನೀಲಿ ಪ್ಲಾಸ್ಟಿಕ್ ಕಾರ್ಡ್(ದ್ವಿಜಕ್ಕೆ ವಾಹನ ಚಾಲಕರಿಗೆ), ಈಗಿ ಹಸಿರು ಕಾರ್ಡ್ (ಮೋಟಾರು ಕಾರು), ರೆಲೆ ಕೆಂಪು (ಭಾರಿ ವಾಹನಗಳು) ಪ್ಲಾಸ್ಟಿಕ್ ಲ್ಯಾಸೇನ್ಸ್ ಕಾರ್ಡ್ ನ್ನು (ಒಟ್ಟು ರೆಲೆ ಪ್ಲಾಸ್ಟಿಕ್ ಲ್ಯಾಸೇನ್ಸ್ ಕಾರ್ಡ್ ನ್ನು ಕಾಡುಗಳನ್ನು) ನೀಡಿದ್ದು, ₹ ೧೨,೬೪೫ ಶುಲ್ಕವನ್ನು ಸಂಗ್ರಹಿಸಲಾಗಿತ್ತು. ಅದೇ ರೆಲೆ-ಲೆರ ಸಾಲಿನಲ್ಲಿ ರೆಲೆರ ನೀಲಿ ಕಾರ್ಡ್, ಗೆಣಿಂ ಹಸಿರು ಕಾರ್ಡ್, ಇಂಳಿ ಕೆಂಪುಕಾರ್ಡ್ ಹಾಗೂ ₹೧೦ ಖಾಕಿ ಕಾರ್ಡ್ ನ್ನು ವಿವಿಧ ವಾಹನ ಚಾಲಕರಿಗೆ ಜಿಲ್ಲೆಯಲ್ಲಿ ನೀಡಲಾಗಿತ್ತು. ಪ್ರಸ್ತುತ ಪ್ರಾದೇಶಿಕ ಸಾರಿಗೆ ಕಳೇರಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕಾರ್ಡ್ಗಳ ವಿಶರಣೆ ಇರುವುದಿಲ್ಲ.. ಬದಲಾಗಿ, ಗಣಕೇಕ್ಕತ ಲ್ಯಾಮಿನೇಟೆಡ್ ಕಾರ್ಡ್ ನ್ನು ವಿಶರಣಲಾಗುತ್ತದೆ.

ವಾಯುಮಾಲಿನ್ಯ ನಿಯಂತ್ರಣಾ: ಮೋಟಾರು ವಾಹನಗಳ ಇಲ್ಲಿರ ಕಾಯ್ದಿಯ ರೂಜಿ ಸೆಕ್ಕನ್ ಪ್ರಕಾರ ಇಂಧಿರಾ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಹನಗಳು ಉಗುಳುವ ಧಾರು(ಹೊಗೆ)ವನ್ನು ನಿಯಂತ್ರಿಸಲು ಧಾರು ಪ್ರಮಾಣವನ್ನು ತಪಾಸಣೆ ಮಾಡುವ ಪರೀಕ್ಷೆಯನ್ನು ಜಾರಿಗೊಳಿಸಲಾಯಿತು. ಇದನ್ನು ಇಂಧಿರಾ ಅಂದಿನ ಜಿಲ್ಲಾ ಕೇಂದ್ರ ಮೈಸೂರು ನಗರಕ್ಕೆ ವಿಸ್ತರಿಸಲಾಯಿತು. ಕ್ರಮೇಣ ಚಾಮರಾಜನಗರದಲ್ಲಿ ಧಾರು ವಿಸರ್ವಣಾ ಪ್ರಮಾಣವನ್ನು ತಪಾಸಣೆ ಮಾಡುವ ವ್ಯವಸ್ಥೆಯು ಆರಂಭವಾಗಿದ್ದು. ಈ ಕೇಂದ್ರಗಳನ್ನು ಖಾಸಗಿಯವರಿಗೆ ಆರಂಭಿಸಲು ಮಂಜೂರಾತಿ ನೀಡಲಾಗಿದ್ದು, ವಾಹನ ಮಾಲೀಕರಿಂದ ತಪಾಸಣಾ ಶುಲ್ಕವನ್ನು ಪಡೆದು, ತಪಾಸಣಾ ದೃಢೀಕರಣ ಪತ್ರವನ್ನು ಅವು ನೀಡುತ್ತವೆ. ಅಂತಹ ಕೇಂದ್ರಗಳು, ಜಿಲ್ಲಾ ಕೇಂದ್ರ ಚಾಮರಾಜನಗರ, ತಾಲೂಕು ಕೇಂದ್ರಗಳಾದ ಗುಂಡ್ಲಪೇಟೆ ಹಾಗೂ ಕೊಳ್ಳೆಗಾಲ ಪಟ್ಟಣಗಳಲ್ಲಿವೆ.

ಸಾರ್ವಜನಿಕ ಸಂಚಾರ

ಇನ್ನೇ ಶತಮಾನದಲ್ಲಿ ಭಾಗದವರೆಗೆ ಸಾರ್ವಜನಿಕರಿಗೆ ಯಾವುದೇ ಬಗೆಯ ಸಾರ್ವತ್ರಿಕ ಸಾರಿಗೆ ವ್ಯವಸ್ಥೆಯನ್ನು ಆಡಳಿತ ವ್ಯವಸ್ಥೆ ಒದಗಿಸಿರಲಿಲ್ಲ. ಆವರೆಗೆ ಖಾಸಗಿ ವ್ಯಕ್ತಿಗಳು ತಮ್ಮ ಅಗತ್ಯಕ್ಕನುಗೊಂಡಾಗಿ ತಮ್ಮವೇ ಆದ ವ್ಯವಸ್ಥೆಯನ್ನು ಹೊಂದಿರುತ್ತಿದ್ದರೂ, ಹೆಚ್ಚಿನವರು ಕಾಲುಡಿಗೆಯನ್ನೇ ಅವಲಂಬಿಸಿದ್ದರು. ಎತ್ತಿ, ಕತ್ತಿ, ಹೋಣಿ, ಎತ್ತಿನಗಾಡಿ, ಕುದುರೆ, ಜಟಕಾಗಳು ವ್ಯಕ್ತಿಗಳ ಸಂಚಾರಕ್ಕೆ, ಸರಹುಗಳ ಸಾಗಣೆಗೆ ಬಳಕೆಯಾಗುತ್ತಿದ್ದರೆ, ಮೇಲ್ಲಿಗ್ರಾದವರು ಮೇನೆ, ಜಟಕಾಗಾಡಿ ಮುಂತಾದವನ್ನು ಬಳಸುತ್ತಿದ್ದು, ಗ್ರಾಮೇಣ ಭಾಗದಲ್ಲಿ ಎತ್ತಿನ ಬಂಡಿಗಳೇ ಹಚ್ಚಿ ರೂಢಿಯಲ್ಲಿದ್ದವು. ಸುಮಾರು ೨೦ನೇ ಶತಮಾನದ ಮೊದಲೆರಡು ದಶಕದಲ್ಲಿ ಖಾಸಗಿ ಬಸ್ಸಿ ಸಂಚಾರ ಅಂದಿನ ಮೈಸೂರು ಜಿಲ್ಲೆಯಲ್ಲಿ ಆರಂಭಗೊಂಡಾಗ ಅದರಲ್ಲಿ ಅಂತರ್ಗತವಾಗಿದ್ದ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಬಿ.ಸಿ. ಪಾಪಾರಾಮ್ ಒಡಿತೆನದ ಮಾಡನ್‌ ಟ್ರಾವೆಲ್ಸ್ ಬಸ್ ಸೇವೆ ಗುಂಡ್ಲಪೇಟೆ ಹಾಗೂ ತಿರುಮಕೂಡ್ಲ ನಡುವೆ ಆರಂಭವಾಯಿತು. ಚಾಮರಾಜನಗರ-ಗುಂಡ್ಲಪೇಟೆ ನಡುವೆ ಸಿ.ಡಿ. ನಾರಾಯಣರಾಯರ ಚಾಮರಾಜೇಶ್ವರ ಬಸ್, ಚಾಮರಾಜನಗರ-ಸತ್ಯಮಂಗಲ ನಡುವೆ ಬಿ. ನಾರಾಯಣರವರ ರಿಪಲ್ಟ್‌ ಮೋಟಾರ್ಸ್, ಚಾಮರಾಜನಗರ-ಮೈಸೂರು ನಡುವೆ ಅಬ್ಬಲ್ಲಾ ಮೋಟಾರ್ಸ್, ಚಾಮರಾಜನಗರ-ಗುಂಡ್ಲಪೇಟೆ-ಯಳಿಂದೂರು ನಡುವೆ ಹನುಮಂತರಾಯಿ ಆಂಜನೇಯ ಬಸ್ ಸರ್ವಿಸ್, ಕೊಳ್ಳೆಗಾಲ-ನಂಜನಗೂಡು ನಡುವೆ ಶ್ರೀ ಬಸವಣ್ಣದೇವರು, ಕೊಳ್ಳೆಗಾಲ-ಮದ್ವಾರು ನಡುವೆ ಶ್ರೀ ಶಂಕರನಾರಾಯಣನ್ (ಮದ್ವಾರು ರೈಲ್ವೆ ನಿಲಾಣದಿಂದ ಕೊಳ್ಳೆಗಾಲಕ್ಕೆ ಇವರದೇ ಜೀಟ್ ಏಜೆನ್ಸಿ ಸೇವೆ ಇತ್ತು) ಗುಂಡ್ಲಪೇಟೆ-ಮೂಲೆಹೊಳೆ ನಡುವೆ ಶ್ರೀ ಮರಿಸ್ಕಾಮಿನಾಯ್ದುರವರ ಬಸ್ ಹಾಗೂ ಗುಂಡ್ಲಪೇಟೆ-ಮೈಸೂರು ನಡುವೆ ಬಿ.ಕೆ. ಸಂಜೀವೇಗಾಡ ಸೋದರರ ಬಸ್ಸಿಗಳು ಓಡಾಡುತ್ತಿದ್ದವು. ಅಲ್ಲದೆ ಮದ್ವಾರು-ಕೊಳ್ಳೆಗಾಲ, ನಂಜನಗೂಡು-ಗುಂಡ್ಲಪೇಟೆ ಹಾಗೂ ನಂಜನಗೂಡು-ಚಾಮರಾಜನಗರ ನಡುವೆ ಜಟಕಾ ಸೇವೆ ಕೂಡ ಇಂಡಿ-ಇಲರ ವೇಳೆಗೆ ಚಾಲ್ತಿಯಲ್ಲಿದ್ದವು. ಆಗ ಬಸ್ಗಳಿಗೆ ಪರವಾನಗಿ ನೀಡುವ ಅಧಿಕಾರ ಬೆಂಗಳೂರಿನಲ್ಲಿದ್ದ ರಾಜ್ಯ ಮೋಲೀಸ್ ವರಿಷ್ಟಾಧಿಕಾರಿಗಳಿಗೆ ಇದ್ದು, ಕೊಳ್ಳೆಗಾಲ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಕೊಯಮತ್ತೂರಿನಲ್ಲಿ ನೋಂದಣಿಗೊಂಡಿರುತ್ತಿದ್ದವು. ಏತನ್ನಿಂದೆ ಇಂಡಿ-ಇಲರಲ್ಲಿ ಆರಂಭಗೊಂಡ ನಂಜನಗೂಡು-ಚಾಮರಾಜನಗರ ರೈಲ್ವೆ ಪ್ರದೇಶದ ಜಿಲ್ಲಾ ಪ್ರದೇಶದ ಸಾರ್ವಜನಿಕ ಸಾರಿಗೆಯನ್ನು ಮತ್ತಪ್ಪು ಪರಿಣಾಮಕಾರಿಯನ್ನಾಗಿಸಿತು.

ಸ್ವಾತಂತ್ರ್ಯ ನಂತರದಲ್ಲಿ ದೇಶದ ಇತರೆಡೆ ರಾಷ್ಟ್ರೀಕೃತ ರಾಜ್ಯ ಸಾರಿಗೆ ಸಂಸ್ಥೆಗಳು ಸ್ಥಾಪನೆಗೊಂಡಂತೆ ಅಂದಿನ ಮೈಸೂರು ರಾಜ್ಯದಲ್ಲಿ ಸಾರಿಗೆ ಇಲಾಖೆಯನ್ನು ಇಲ್ಲಿರ ಸೆಪ್ಪೆಂಬರ್ ರೂರಿಂದ ಸ್ಥಾಪಿಸಲಾಯಿತು. ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರಿನಿಂದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೂ ಸಾರ್ವಜನಿಕ ಬಸ್ ಸೇವೆಯನ್ನು ಆರಂಭಿಸಲಾಯಿತು. ಅಲ್ಲದೆ ಕೊಯಮತ್ತೂರು ಹಾಗೂ ಕೇರಳದ ಸಾರಿಗೆ ಕಚೇರಿಗಳಿಂದ

ಪರವಾನಗಿ ಪಡೆದು, ಅಂತರ ರಾಜ್ಯ ಬಸ್ ಸಂಚಾರಕ್ಕೂ ಅನುಮತಿ ನೀಡಲಾಯಿತು. ಮುಂದೆ ಇಂಟರ್ಲೈ ಸಂಸ್ಥೆಯ ಹೆಸರನ್ನು ಕನಾರಟಕ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಷನ್ ಎಂದು ಮಾರ್ಪಡಿಸಲಾಯಿತು. ಇಂಲಂರಲ್ಲಿ ಮೈಸೂರಿನಲ್ಲಿ ಪ್ರಾದೇಶಿಕ ಕಚೇರಿಯನ್ನು ಆರಂಭಿಸಲಾಯಿತು. ಆನಂತರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದ ಗಡಿಯಾಗಿದ್ದ ಗುಂಡ್ಲಪೇಟೆಯಲ್ಲಿ ಇಂಲಂರ ವೇಳೆಗೆ ಸಾರಿಗೆ ಘಟಕವನ್ನು ಆರಂಭಿಸಿತು. ಆಗ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶವು ಅದರ ವ್ಯಾಪ್ತಿಗೊಳಿಸಬೇಕಿತು. ಅಲ್ಲಿಂದೀಚೆಗೆ ಈ ಘಟಕವು ಕ್ರಮೇಣ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ನೇರೆಯ ಕೊಳ್ಳೇಗಾಲ, ಚಾಮರಾಜನಗರ ಹಾಗೂ ಯಳಂದೂರು ತಾಲೂಕು ಪ್ರದೇಶಗಳಿಗೂ ಸಾರಿಗೆ ಸೇವೆಯನ್ನು ನೀಡಲಾರಂಭಿಸಿತು. ಮುಂದೆ ಇಂಟರ ಆಗಸ್ಟ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ಆಡಳಿತಾತ್ಮಕವಾಗಿ ಬೆಂಗಳೂರು ಮಹಾನಗರ ಸಾರಿಗೆ (ಬಿ.ಎಂ.ಟಿ.ಸಿ.)ಯನ್ನು ಕೆ.ಎಸ್.ಆರ್.ಟಿ.ಸಿ. ಯಿಂದ ಬೇರೆದಿಸಿ ಅದಕ್ಕೆ ಸ್ವತಂತ್ರ ಅಸ್ತಿತ್ವ ನೀಡಲಾಯಿತು. ಇಂಲಂರ ಏಪ್ರಿಲ್ ಒಂದರಂದು ವಾಯವ್ಯ ಕನಾರಟಕ ರಸ್ತೆ ಸಾರಿಗೆ ಕಾರ್ಪೋರೇಷನ್ ಅಸ್ತಿತ್ವಕ್ಕೆ ಬಂದು, ಹಿಂದಿನ ಮುಂಬಯಿ (ಕಿಕ್ಕಾರು)ಕನಾರಟಕ ಪ್ರದೇಶವು ಅದರ ವ್ಯಾಪ್ತಿಗೊಳಿಸಬೇಕಿತು. ಏತನ್ನಿಧ್ಯ ಇಂಟರ-೨೦೦೦ದ ಸಾಲಿನಲ್ಲಿ ಮೈಸೂರು ರಾಜ್ಯ ರಸ್ತೆ ಸಾರಿಗೆ ವಿಭಾಗವನ್ನು ಮೈಸೂರು (ನಗರ) ಹಾಗೂ ಮೈಸೂರು (ಗ್ರಾಮಾಂತರ) ವಿಭಾಗವೆಂದು ವಿಭಜಿಸಲಾಯಿತು. ತಪ್ಪಿರಿಖಾಮವಾಗಿ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶವು ಮೈಸೂರು (ಗ್ರಾಮೀಣ)ಸಾರಿಗೆ ವಿಭಾಗದ ನಿಯಂತ್ರಣಕ್ಕೆ ಸೇರಿದ್ದು, ಗುಂಡ್ಲಪೇಟೆ ಸಾರಿಗೆ ಘಟಕವು ಆ ವಿಭಾಗದ ಅಧಿನಕ್ಷೆ ಒಳಪಟ್ಟಿತು. ಈ ವಿಭಾಗದಲ್ಲಿ ಗುಂಡ್ಲಪೇಟೆ ಘಟಕವೂ ಸೇರಿದಂತೆ ಒಟ್ಟು ನಾಲ್ಕು ಘಟಕಗಳಿದ್ದು, ಇಗರ ಅನುಸೂಚಿತ ಚಾಲ್ತಿಯಲ್ಲಿದ್ದವು. ಮುಂದೆ ಈಶಾನ್ಯ ಕನಾರಟಕ ರಸ್ತೆ ಸಾರಿಗೆ ಸಂಸ್ಥೆಯು ೧-೧೦-೨೦೦೦ದಂದು ಆರಂಭಗೊಂಡಿತು. ಇದು ಹಿಂದಿನ ಹೈದರಾಬಾದ್ ಕನಾರಟಕ ಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದ್ದು, ಅದರ ಕೇಂದ್ರ ಕಚೇರಿಯನ್ನು ಕಲ್ಪಿಗೆಯಲ್ಲಿ ಆರಂಭಿಸಲಾಯಿತು. ತಪ್ಪಿರಿಖಾಮವಾಗಿ ಹಳೇಮೈಸೂರು ಪ್ರಾಂತ್ಯವು ಕನಾರಟಕ ರಸ್ತೆ ಸಾರಿಗೆ ಸಂಸ್ಥೆಯ ನಿಯಂತ್ರಣದಲ್ಲೇ ಮುಂದುವರಿಯಿತು. ಆನಂತರದಲ್ಲಿ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ರಾಜ್ಯ ಸಾರಿಗೆ ಘಟಕವು ೨೦೦೫-೧೯ರಲ್ಲಿ ಆರಂಭಗೊಂಡಿತು. ೨೦೦೬-೧೯ರಲ್ಲಿ ಮೈಸೂರು ಗ್ರಾಮಾಂತರ ವಿಭಾಗ ವಿಭಜಿಸಿ ಮಂಡ್ಯ ವಿಭಾಗ ಪ್ರಾರಂಭಿಸಿದ್ದು, ಕೊಳ್ಳೇಗಾಲ ಘಟಕ ಮಂಡ್ಯ ವಿಭಾಗ ವ್ಯಾಪ್ತಿಗೆ ಸೇರಿತು. ೨೦೦೬-೧೯ರಲ್ಲಿ ಮೈಸೂರು ಗ್ರಾಮಾಂತರ ಹಾಗೂ ಮಂಡ್ಯ ವಿಭಜಿಸಿ ಹೊಸ ವಿಭಾಗವಾಗಿ ಚಾಮರಾಜನಗರ ವಿಭಾಗವನ್ನು ೧-೧೧-೨೦೦೬ರಂದು ಆರಂಭಿಸಿದ್ದು, ಈ ವಿಭಾಗದಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲಪೇಟೆ ಹಾಗೂ ಹೆಚ್.ಡಿ. ಕೋಟೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ನಂತರ ೩-೫-೨೦೧೦ರಿಂದ ಹೆಚ್.ಡಿ ಕೋಟೆ ಘಟಕವನ್ನು ಮೈಸೂರು ಗ್ರಾಮಾಂತರ ವಿಭಾಗಕ್ಕೂ, ನಂಜನಗೂಡು ಘಟಕವನ್ನು ಚಾಮರಾಜನಗರ ವಿಭಾಗಕ್ಕೂ ಸೇರೆದೆ ಮಾಡಲಾಗಿರುತ್ತದೆ. ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲಪೇಟೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಸಿಗಳಿಗೆ ಪ್ರತ್ಯೇಕ ಸುಸಜ್ಜಿತ ಬಸ್ಸು ನಿಲ್ದಾಣಗಳಿವೆ. ಆದರೆ ಕೊಳ್ಳೇಗಾಲ ಹಾಗೂ ಯಳಂದೂರುಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಸಿಗಳಿಗೆ ಸುಸಜ್ಜಿತ ಪ್ರತ್ಯೇಕ ಬಸ್ ನಿಲ್ದಾಣವಿನ್ನೂ ನಿರ್ಮಾಣವಾಗಬೇಕಿದ್ದು ಇತ್ತಿಜೆಗೆ ಯಳಂದೂರು ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ.

ವರ್ಷ	ಬಸ್ಸಿಗಳ ಸಂಖ್ಯೆ	ಅನುಸೂಚಿತ ಸಂಪನ್ಮೂಲ	ಅನುಸೂಚಿತ ಮಾರ್ಗಗಳ ಸಂಖ್ಯೆ	ಒಟ್ಟು ಮಾರ್ಗ ದೂರ	ದ್ವಿನಂದಿನ ಸರಾಸರಿ ಮಾರ್ಗ ದೂರ	ದ್ವಿನಂದಿನ ಆದಾಯ (ಲಕ್ಷ ರೂಪಾಯಿ)
೨೦೦೬-೧೦	೩೪೧	೩೧೫	೨೭೨	೧೮.೨೫	೪೨.೮೦	೧೨.೦೬
೨೦೧೦-೧೧	೩೪೬	೩೧೧	೨೫೮	೧೮.೫೫	೪೧.೬೦	೧೨.೫೫
೨೦೧೧-೧೨	೪೧೪	೩೧೨	೨೬೨	೨೮.೬೮	೪೦.೫೫	೧೨.೫೬

ನಗರ ಸಾರಿಗೆ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ನಗರ ಸಾರಿಗೆ ಸೇವೆ ಇನ್ನೂ ಆರಂಭವಾಗಿಲ್ಲ. ಆದರೆ ನಗರದ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೇವೆಯನ್ನು ಒದಗಿಸಲಾಗಿದ್ದು, ಅವೇ ನಗರಕ್ಕೂ ಮಾರಕ ಸಾರಿಗೆ ಸೇವೆಯನ್ನು ಪರೋಕ್ಷವಾಗಿ ಒದಗಿಸುತ್ತಿವೆ.

ರೈಲು ಸಾರಿಗೆ

ಬ್ರಿಟಿಷ್ ಆಡಳಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಾದ ಅಭಿವೃದ್ಧಿ ಕಾರ್ಯಗಳು ಮೂಲತಃ ವಸಾಹತುಷಾಹಿ (ಕಲೋನಿಯಲ್) ಹಿತಾಸಕ್ತಿಯನ್ನು ಗುರಿಯಾಗಿಟ್ಟುಕೊಂಡು ಕ್ಯೇಸೊಂಡ ಕ್ರಮಗಳಾದರೂ ಅದರಿಂದ ಜನಸಮುದಾಯಕ್ಕೆ ಪರೋಕ್ಷವಾಗಿ ಲಾಭವಾದುದು ಗಮನಾರ್ಥ. ಇನ್ನೆಯ ಶತಮಾನದ ಮಾರ್ಚಾರ್ಥ ಭಾಗದಿಂದಲೇ ಪಾಕ್ಷಿಮಾತ್ಯ ರಾಷ್ಟ್ರಗಳಲ್ಲಿ ರೈಲು ಸಾರಿಗೆ ಆರಂಭಗೊಂಡರೂ ಅದು ಭಾರತವನ್ನು ಪ್ರವೇಶಿಸಿದ್ದು ರೆಲ್ಯಾಫರಲ್ಲಿ. ಭಾರತದಂತಹ ವಿಶಾಲ ದೇಶದ ಮೂಲೆಮೂಲೆಗೂ ತಮ್ಮ ಪ್ರಾಬಲ್ಯ ಸ್ಥಾಪಿಸಲು ಉತ್ಪಕರಾಗಿದ್ದ ಬ್ರಿಟೀಷರಿಗೆ ರೈಲು ಸಾರಿಗೆ ನಿರ್ಮಾಣ ಕಾರ್ಯ ಅನಿವಾರ್ಯವಾಗಿತ್ತು. ಇದು ಅಂದಿನ ಮೈಸೂರು ಸಂಸ್ಥಾನದ ರಾಜಧಾನಿ ಬೆಂಗಳೂರು ನಗರವನ್ನು ಪ್ರವೇಶಿಸಿದ್ದು ರೆಲ್ಯಾಫರಲ್ಲಿ. ಆದರೆ ಸಾಂಸ್ಕೃತಿಕ ನಗರಿ ಮೈಸೂರುನ್ನು ತಲುಪಿದ್ದು ರೆಲ್ಯಾಫರಲ್ಲಿ. ಮುಂದೆ ರೆಲ್ಯಾಫರಲ್ಲಿ ಮೈಸೂರಿನಿಂದ ನಂಜನಗೂಡು ಸಮೀಪದ ಸುಜಾತ ಮಿಲ್ಸ್‌ವರೆಗೆ ಆರಂಭದಲ್ಲಿ ಚಾಲ್ತಿಗೆ ಬಂದ ಮೀಟರ್‌ಗೇಜ್‌ ರೈಲು ಮಾರ್ಗವು, ರೆಲ್ಯಾಫರಲ್ಲಿ ನಂಜನಗೂಡು ಪಟ್ಟಣದವರೆವಿಗೆ ವಿಸ್ತರಿಸಲಷಟ್ಟಿತು. ಆದರೆ ಚಾಮರಾಜನಗರ ಜಿಲ್ಲೆಗೆ ರೈಲು ಶಕ್ತಿ ಆರಂಭವಾದುದು ರೆಲ್ಯಾಂರ ನಂತರವೇ. ರೆಲ್ಯಾರ ವೇಳೆಗೆ ನಂಜನಗೂಡು-ಚಾಮರಾಜನಗರ ಮೀಟರ್‌ಗೇಜ್‌ ಮಾರ್ಗದ ಕಾಮಗಾರಿ ಕಾರ್ಯ ಮೊಣಿಗೊಳ್ಳುವ ಹಂತದಲ್ಲಿತ್ತಾದರೂ ಹಣಕಾಸಿನ ಅಡಚಣೆಯಿಂದಾಗಿ ಕೆಲಸವು ಮಂದಗತಿಯಲ್ಲಿ ಸಾಗಿತ್ತು. ಆದರೆ ರೆಲ್ಯಾರಲ್ಲಿ ಜಿಲ್ಲಾ ಬೋಡಿಂಗ್‌ ರೆಲ್ಯಾಂಟ್‌ಲಕ್ಷ್ಯಗಳ ಜಿಬೆಂಚರ್‌ ಸಾಲ ಎತ್ತುವ ಅಧಿಕಾರ ನೀಡುವ ಮೂಲಕ ಈ ಕಾರ್ಯವನ್ನು ಮನರಾಂಭ ಮಾಡಲಾಯಿತು. ತಪ್ಪಿಣಾಮವಾಗಿ ನಂಜನಗೂಡು-ಚಾಮರಾಜನಗರದವರೆಗಿನ ರೈಲು ಮಾರ್ಗ ಮೊಣಿಗೊಂಡು ಏಿ.ಲ.ರೆಲ್ಯಾರಂದು ಸಾರ್ವಜನಿಕ ಸಂಚಾರಕ್ಕೆ ಈ ಮಾರ್ಗವನ್ನು ತೆರೆಯಲಾಯಿತು. ಆಗ ಇದಕ್ಕಾಗಿ ತಗುಲಿದ ವೆಚ್ಚ ರೆಲ್ಯಾರಲ್ಲಿ ಅಲ್ಲಿಂದಿಂಚಿಗೆ ಈ ಮಾರ್ಗವು ರೆಲ್ಯಾರಲ್ಲಿ ಬ್ರಾಡ್‌ಗೇಜ್‌ ಪರಿವರ್ತನೆಗೆ, ಒಳಪಡುವವರೆಗೂ ಕಾರ್ಯ ನಿರ್ವಹಿಸುತ್ತಿದ್ದು, ಮೈಸೂರು-ಚಾಮರಾಜನಗರ ನಡುವೆ ಪ್ರಾಸೆಂಜರ್‌ ರೈಲು ಸೌಲಭ್ಯವಿತ್ತು. ಬ್ರಾಡ್‌ಗೇಜ್‌ ಮಾರ್ಗ ಪರಿವರ್ತನಾ ಕಾರ್ಯಮೊಣಿಗೊಂಡ ನಂತರ ಏಿಂಲೆರ ಅಕ್ಷೋಬರ್‌ ರೆಲ್ಯಾರಂದು ನಂಜನಗೂಡು-ಚಾಮರಾಜನಗರ ನಡುವೆ ಬ್ರಾಡ್‌ಗೇಜ್‌ ರೈಲು ಸೇವೆ ಆರಂಭಗೊಂಡಿತು. ಈ ಮಾರ್ಗದ ಗೇಜ್‌ ಪರಿವರ್ತನೆಗಾಗಿ ಸುಮಾರು ರೆಲ್ಯಾರ ಕೋಟಿಗಳನ್ನು ವೆಚ್ಚಮಾಡಲಾಗಿದೆ. ತಪ್ಪಿಣಾಮವಾಗಿ ಚಾಮರಾಜನಗರ ಜಿಲ್ಲೆಯಲ್ಲಿಂದು ರೈಲ್ ಕಿ.ಮೀ. ರೈಲು ಮಾರ್ಗವಿದ್ದು, ಮರಿಯಾಲ ಹಾಗೂ ಚಾಮರಾಜನಗರಗಳಲ್ಲಿ ರೈಲು ನಿಲ್ಬಾಣಗಳಿವೆ. ರೆಲ್ಯಾರವರೆಗೆ ಬಳಕೆಯಲ್ಲಿದ್ದ ಉಗಿಬಂಡಿ ಎಂಜಿನ್ (ಸ್ಟ್ರೋ ಎಂಜಿನ್)ಗಳಿಗೆ ಬದಲಾಗಿ ಡೀಸಲ್ ಎಂಜಿನ್‌ಗಳನ್ನು ಪ್ರಸ್ತುತ ಬಳಸಲಾಗುತ್ತಿದೆ.

ಆದರೆ ರೆಲ್ಯಾರಪ್ಪು ಹಿಂದೆಯೇ ಈರೋಡು-ನಂಜನಗೂಡು ನಡುವೆ ಸತ್ಯಮಂಗಲ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇತ್ತು. ಆದರೆ ಈರೋಡು-ತಿರುಬೆಂಪ್ಲ್ಯಾ ಮಾರ್ಗವನ್ನು ಬ್ರಾಡ್‌ಗೇಜ್‌ ಮಾರ್ಗವನ್ನಾಗಿಸಿದ್ದರಿಂದ ಇದು ಅಸಾಧ್ಯವಾಯಿತೆಂದು ಕೊಯಮತ್ತಾರು ಗ್ರಾಸೆಟಿಯರ್ (ರೆಲ್ಟೆಟ್) ದಾಖಲಿಸಿದೆ. ಇದೇ ರೀತಿ ಚಾಮರಾಜನಗರ-ಸತ್ಯಮಂಗಲ-ಮೆಟ್ಟಪಾಳ್ಯಂ ನಡುವೆ ರೈಲು ಮಾರ್ಗವನ್ನು ರೂಪಿಸುವ ಯೋಜನೆಯೂ (ರೆಲ್ಟೆಟ್)ಇತ್ತು. ಅದಕ್ಕಾಗಿ ಸರ್ವೇಕ್ಷಣ ಕಾರ್ಯವನ್ನು ಕ್ಯೇಸೊಳ್ಳಲಾಗಿತ್ತು. ಆದರೆ ಅದಿನ್ನೂ ಕಾರ್ಯಗತವಾಗಬೇಕಿದೆ. ಚಾಮರಾಜನಗರ-ಕೊಳ್ಳೇಗಾಲ ರೈಲು ಮಾರ್ಗದ ರಚನೆಗಾಗಿ ರೆಲ್ಯಾರಪ್ಪು ಹಿಂದೆಯೇ ಸರ್ವೇಕ್ಷಣೆಯನ್ನು ನಡೆಸಲಾಗಿತ್ತು. ಆದರೆ ಅದೂ ಪ್ರಗತಿ ಕಾಣಲಿಲ್ಲ. ತೀರಾ ಇತ್ತಿಂಚಿಗೆ

ಬೆಂಗಳೂರು-ಚಾಮರಾಜನಗರ ನಡುವೆ ಕನಕಪುರ-ಕೊಳ್ಳೇಗಾಲ ಮೂಲಕ ಬ್ರಾಹ್ಮಗೇಂಜ್ ರ್ಯೆಲುಮಾಗ್ ನಿಮಾರ್ಣಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಳ್ಳಲು ಯೋಜಿಸಲಾಗಿತ್ತಾದರೂ ಅದರ ಪ್ರಗತಿ ಮಂದಗತಿಯಲ್ಲಿ ಸಾಗಿದೆ. ಏತನ್ನಿಂದ್ರ್ಯ ಚಾಮರಾಜನಗರ-ಕೆರೋಡು-ಮೆಟ್ಟಪಾಳ್ಯಂ ರ್ಯೆಲು ಮಾರ್ಗದ ನಿಮಾರ್ಣಣಕ್ಕೆ ಸಾಕಷ್ಟು ಸಾರ್ವಜನಿಕ ಒತ್ತಡ ಕಂಡುಬರ್ತಿದ್ದು, ಈ ಮಾರ್ಗ ರೂಪಗೊಂಡಲ್ಲಿ ಕೊಯಮತ್ತೂರು-ಕೆರೋಡ್ ಭಾಗದಿಂದ, ಜಿನ್ನೈ (ಮದ್ರಾಸ್) ಮಾರ್ಗವಾಗಿ ಬೆಂಗಳೂರಿಗೆ ಬಳಸಿ ಬರುವ ಪ್ರಮೇಯ ತಪ್ಪತ್ತದೆಂಬ ಸ್ಥಳೀಯ ಅಭಿಪ್ರಾಯವಿದ್ದು, ಈ ಮಾರ್ಗದ ರಚನೆ ತುರ್ತು ಆಗಬೇಕೆಂಬ ಆಶಯ ಜನಸಾಮಾನ್ಯರದ್ದಾಗಿದೆ.

ವಾಯುಸಾರಿಗೆ

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಸಾಂಸ್ಕೃತಿಕ ರಾಜಧಾನಿ ನಗರವೆಂದೇ ಖ್ಯಾತಿ ಪಡೆದಿರುವ ಮೈಸೂರು ನಗರಕ್ಕೆ ವಿಮಾನಯಾನಕ್ಕೆ ಅಗತ್ಯವಾದ ವಿಮಾನ ಪಟ್ಟಿಯನ್ನು ಅಗತ್ಯವನ್ನು ರೆಜಿಂಟರ್‌ಪ್ಲಾಟ್ ಹಿಂದೆಯೇ ನಿರ್ದಿಷ್ಟಲಾಗಿತ್ತಾದರೂ ಆ ನಿಟ್ಟಿನಲ್ಲಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರತ್ಯೇಯಿಯನ್ನು ರೆಜಿಂಟ-ಇಂಚರ ಅವಧಿಯಲ್ಲಿ ಮೂರು ಹಂತದಲ್ಲಿ ಲೋಕೋಪರ್ಮೋಗಿ ಇಲಾಖೆಯು ಮೂರ್ಕಣಗೊಳಿಸಿದ್ದು, ಆಗ ಮೈಸೂರು ತಾಲೂಕಿನ ಮಂಡಕ್ಕು-ಮರಸೆ ಗ್ರಾಮಗಳ ವ್ಯಾಪ್ತಿಯಲ್ಲಿ ಇರು ಎಕರೆ ಜಮೀನನ್ನು ಈ ಸಂಬಂಧ ಸ್ವಾಧೀನಪಡಿಸಿಕೊಳ್ಳಲಾಯಿತು. ಏತನ್ನಿಂದ್ರ್ಯ ಅಗತ್ಯ ಕಟ್ಟಡಗಳ ನಿಮಾರ್ಣ ಕಾರ್ಯವನ್ನು ರೆಜಿಂಟಲ್ಲಿ ಪ್ರಾಣಗೊಳಿಸಲಾಯಿತು. ಮುಂದೆ ರೆಜಿಂಟ ಸೆಪ್ಪೆಂಬರ್ ಬಂದರಂದು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಯು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಜಮೀನು ಹಾಗೂ ಕಟ್ಟಡಗಳನ್ನು ತನ್ನ ಸುಪರ್ವಿಸರ್‌ಗೆ ತೆಗೆದುಕೊಂಡಿತು. ಆದರೂ ರೆಜಿಂಟ ಏಪ್ರಿಲ್‌ವರೆಗೆ ಈ ವಿಮಾನ ನಿಲ್ದಾಣದಿಂದ ಯಾವುದೇ ನಿಗದಿತ ವಿಮಾನಯಾನ ಸೇವೆಯು ಆರಂಭಗೊಳ್ಳಿದೇ ಗ್ರಾಹ ವಿಮಾನ, ಹೆಲಿಕ್ಯಾಪ್ಟರ್ ಯಾನಗಳಿಗೆ ಇದು ಸೀಮಿತವಾಗಿತ್ತು. ಆದರೆ ರೆಜಿಂಟ ಏಪ್ರಿಲ್ ತಿಂಗಳನಲ್ಲಿ ಮೈಸೂರು-ಬೆಂಗಳೂರು ನಡುವೆ ವಾರಕ್ಕೆ ಮೂರು ಯಾನಗಳ ವಾಯುದೂತ ಸೇವೆಯು ಆರಂಭವಾಯಿತು. ಅಲ್ಲದೇ ದಸರೆ ಸಂದರ್ಭದಲ್ಲಿ ಮನರಂಜನಾ ಹಾರಾಟಕ್ಕೂ ಅವಕಾಶ ಕಲ್ಪಿಸಲಾಯಿತು. ಇಲ್ಲಿಯ ಪ್ರಥಮ ರನ್‌ವೇ ಉಲ್ಲಂಘ ಅಡಿ ಉದ್ದ ಹಾಗೂ ರೆಜಿಂಟ ಅಡಿ ಅಗಲವಿದ್ದರೆ, ಏರಡನೆಯ ರನ್‌ವೇಯು ಲೀಲಾಂಧ್ರೆ ಅಡಿ ಉದ್ದ ಹಾಗೂ ರೆಜಿಂಟ ಅಡಿ ಅಗಲವಿದೆ. ಇದನ್ನು ದೇಶೀಯ ವಿಮಾನ ನಿಲ್ದಾಣವೆಂದು ವರ್ಗೀಕರಿಸಿ ಡಿಸಿ-೩, ಡೋರಿಯರ್ ಮುಂತಾದ ಕಿರುವಿಮಾನಗಳ ಹಾರಾಟಕ್ಕೆ ಅನುಮತಿಸಲಾಗಿತ್ತು. ಆದರೆ ಈ ವಿಮಾನ ನಿಲ್ದಾಣವು ಮನರುಜ್ಜೀವನಗೊಳ್ಳಬೇಕಾಗಿದ್ದು, ಇದನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಇನ್ನುಷ್ಟು ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇಂದು ಸುಸಜ್ಜಿತ ವಿಮಾನ ನಿಲ್ದಾಣ ರೂಪಗೊಂಡಿದೆ. ಈ ವಿಮಾನ ನಿಲ್ದಾಣವು ಜಿಲ್ಲೆಗೆ ವಾಯುಯಾನ ಸೌಕರ್ಯ ಕಲ್ಪಿಸುವ ಸಮೀಪದ ವಿಮಾನ ನಿಲ್ದಾಣವಾಗಿದೆ. ಆದರೆ ಇಂದು ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರ ಪಟ್ಟಣಕ್ಕೂ ವಿಮಾನ ನಿಲ್ದಾಣ ಬೇಕೆಂಬ ಸ್ಥಳೀಯ ಒತ್ತಡವಿದೆ. ಜಿಲ್ಲಾ ಕೇಂದ್ರ ಚಾಮರಾಜನಗರ, ಬಂಡೆಮರ, ಬಿಳಿಗಿರಂಗನಬೆಟ್ಟ, ಹಿಮವ್ತ್ವ ಗೋಪಾಲಸ್ವಾಮಿಬೆಟ್ಟ, ಮುಂತಾದೆಡೆ ಗ್ರಾಹ ಹೆಲಿಕ್ಯಾಪ್ಟರ್‌ಗಳಿಗಾಗಿ ತಾತ್ವಾಲಿಕ ಇಳಿದಾಣವಾಗಿ ಹೆಲಿಪ್ರಾದ್ವಾಗಳಿದ್ದು, ಅವು ಕಾರ್ಯನಿರ್ವಹಿಸುತ್ತಿವೆ.

ಜಲಸಾರಿಗೆ

ಜಿಲ್ಲೆಯಲ್ಲಿ ಕಾವೇರಿ, ಸುವರ್ಣ, ತಾರಾ, ನುಗು, ಮುಂತಾದ ನದಿಗಳು ಹರಿದಿದ್ದರೂ ದೋಣಿಯಾನಕ್ಕೆ ಹಿತಕರವಾಗಿಲ್ಲ. ರೆಜಿಂಟ-ಲ್ಲಿರ ವೇಳೆಗೆ ಅಂದಿನ ಮೈಸೂರು ಜಿಲ್ಲೆಯಲ್ಲಿದ್ದ ಇಂ ಕಡವುಗಳಲ್ಲಿ ಎರಡು, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ನಿಯಂತ್ರಣದಲ್ಲಿದ್ದು, ಅದರಲ್ಲಿ ಕೊಳ್ಳೇಗಾಲ ತಾಲೂಕಿನ ದಾಸನಪುರ ಕಡವು ಬಂದಾಗಿದ್ದು, ಕಾವೇರಿ ನದಿಯನ್ನು ದಾಟಲು ದಾಸನಪುರ-ಕಾವೇರಿಪುರ (ನರಸೀಪುರ ತಾಲೂಕು) ನಡವೆ ಕಡವು ಸೇವೆ ಲಭ್ಯವಿತ್ತು. ಮುಂದೆ ರೆಜಿಂಟ-ರೆಜಿಂಟ ವೇಳೆಗೆ ಇಲಾಖಾ

ನಿಯಂತ್ರಿತ ಕೊಳ್ಳೇಗಾಲ ತಾಲೂಕಿನ ದಾಸನಪುರ ಕಡವು ತಾಣದ ಜೋತೆಗೆ ಅದೇ ತಾಲೂಕಿನ ಹಂಪಾಮರ-ವಿಜಯಪುರ (ನರಸೀಮರ ತಾಲೂಕು) ನಡುವಳಿ ಕಡವು ಸೇವೆಯನ್ನು ಖಾಸಗಿಯವರಿಗೆ ₹ ೬,೨೦೦ಗಳಿಗೆ ಗುತ್ತಿಗೆ ನೀಡಲಾಗಿತ್ತು. ಆ ವೇಳೆಗೆ ಅಂದಿನ ಮೈಸೂರು ಜಿಲ್ಲೆಯಲ್ಲಿ ಉಲ ಕಡವು ಸೇವಾ ತಾಣಗಳಿದ್ದವು. ರೆಎಂಬಿರ ಅಂತ್ಯಕ್ಕೆ ಅಂದಿನ ಮೈಸೂರು ಜಿಲ್ಲೆಯಲ್ಲಿದ್ದ ಇಲ ಕಡವುಗಳಲ್ಲಿ ಇಲಾಖೆಯ ನಿಯಂತ್ರಣಕೊಳ್ಳಬೇಕಿದ್ದ ಏರಡರಲ್ಲಿ ಒಂದು ದಾಸನಪುರ ಕಡವಾಗಿತ್ತು. ಅದೇ ರೀತಿ ಹಂಪಾಮರ ಕಡವು ಗುತ್ತಿಗೆ ನೀಡಿದ ತಾಣವಾಗಿದ್ದು, ₹ ೩೦೫೧೦ಗಳಿಗೆ ಹರಾಚು ಮಾಡಲಾಗಿತ್ತು. ಚಾಮರಾಜನಗರ ಜಿಲ್ಲೆಯು ಸ್ವತಂತ್ರ ಅಸ್ತಿತ್ವ ಪಡೆದ(ರೆಎಂಬಿ)ನಂತರ ರೆಎಂಬಿರ ವೇಳೆಗೆ ನೂತನ ಜಿಲ್ಲೆಯಲ್ಲಿ ಇಲ ಕಡವುಗಳಿದ್ದವು. ಅದೇ, ೨೦೧೮ರ ಮಾರ್ಚ್ ಅಂತ್ಯಕ್ಕೆ ಇಂದಿನ ಚಾಮರಾಜನಗರ ಜಿಲ್ಲೆಯಲ್ಲಿದ್ದ ಇಲ ಕಡವುಗಳಲ್ಲಿ ಒಂದು ಇಲಾಖೆಯ ನಿಯಂತ್ರಣ(ದಾಸನಪುರ-ಕಾವೇರಿಪುರ)ದಲ್ಲಿ, ಇನ್ನೊಂದು (ಹಂಪಾಮರ-ವಿಜಯಪುರ) ಕಡವನ್ನು ಗುತ್ತಿಗೆ ಆಧಾರದ ಮೇಲೆ ₹ ೧೦,೫೦೦ಗಳಿಗೆ ಖಾಸಗಿಯವರಿಗೆ ನೀಡಲಾಗಿತ್ತು. ಉಳಿದ ಇಲ ಕಡವುಗಳು ಸ್ಥಳೀಯರು ಹೊಳೆಯನ್ನು ದಾಟಲು ಬಳಸುವ ಸ್ಥಳಗಳಲ್ಲಿದ್ದು, ಹರಿಗೋಲು, ತೆಪ್ಪಗಳನ್ನು ಬಳಸಲಾಗುತ್ತದೆ. ೨೦೧೮ರ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು ೫೫೪(೫೫೪ ನೇರ ಇಲಾಖಾ ನಿಯಂತ್ರಿತ ಹಾಗೂ ಇಲ ಗುತ್ತಿಗೆ ಆಧಾರಿತ) ಕಡವುಗಳಿದ್ದವು. ಅದೇ ಸಾಲಿನಲ್ಲಿ ಜಿಲ್ಲೆಯಲ್ಲಿದ್ದ ಇಲ ಕಡವುಗಳಲ್ಲಿ ಒಂದು ಇಲಾಖೆಯ ನಿಯಂತ್ರಣ(ದಾಸನಪುರ-ಕಾವೇರಿಪುರ)ದಲ್ಲಿದ್ದು, ಇದರಿಂದ ಇಲಾಖೆಗೆ ₹ ೧,೨೨,೧೮೦ ಆದಾಯ ಬಂದಿದ್ದರೆ, ಇನ್ನೊಂದು (ಹಂಪಾಮರ-ವಿಜಯಪುರ)ಕಡವನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗಿತ್ತು ಉಳಿದ ಇಲ ಕಡವುಗಳು ಸ್ಥಳೀಯರು ಹೊಳೆಯನ್ನು ದಾಟಲು ಬಳಸುವ ಸ್ಥಳಗಳಲ್ಲಿದ್ದು, ಉಳಿದವನ್ನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮುಂತಾದ ಸ್ಥಳೀಯ ಸ್ವಯಮಾಡಿತ ಸಂಸ್ಥೆಗಳು ನಿರ್ವಹಿಸುತ್ತಿದ್ದವು. ಬೆಂಗಳೂರಿನಲ್ಲಿರುವ ಬಂದರು ಮತ್ತು ಒಳನಾಡು ಜಲಸಾರಿಗೆ ವಲಯ ಕಚೇರಿಯ ನಿಯಂತ್ರಣಕೊಳ್ಳಬೇಕಿರುವ ಈ ಕಡವುಗಳ ಉಸ್ತುವಾರಿಗೆ ಕಡವು ನಿರೀಕ್ಷಿಸಿರುತ್ತಾರೆ.

ಅಂಚೆ

ಸಂಸ್ಕೃತ ಮೂಲದ ‘ಹಂಸ’ ಪದದ ತತ್ವಮಾತ್ರೆ ‘ಅಂಚೆ’ ಆಗಿದ್ದು, ಒಂದೆಡೆಯಿಂದ ಮತ್ತೊಂದೆಡೆಗೆ ಸಂದೇಶವನ್ನು ರವಾನಿಸಲು ಹಂಸ-ಪಾರಿವಾಳಗಳನ್ನು ಹಿಂದೆ ಮಾಡುವುದಾಗಿ ಬಳಸಲಾಗುತ್ತಿದ್ದು, ಕವಿ ಕಾಳಿದಾಸನ ಕಾಲಕ್ಷಾಗಲೇ ಇದು ಸುಪರಿಚಿತವಾಗಿತ್ತು. ಆಳರಸರ ಆಸ್ಥಾನದ ಪತ್ರವ್ಯವಹಾರಗಳ ರವಾನೆಗೆ ಓಲೇಕಾರ, ತಳವಾರ ಹಾಗೂ ರಾಯಸದವರಿರುತ್ತಿದ್ದು, ಬೇಹುಗಾರರೂ ಸಂದಭಾನುಸಾರ ಈ ಕಾರ್ಯವನ್ನು ನಿರ್ವಹಿಸುತ್ತಿದ್ದರು. ೨೦ನೇಯ ಶತಮಾನದ ಹೊನೆಯ ಹಾಗೂ ಇನ್ನೇಯ ಶತಮಾನದ ಆರಂಭದ ದಶಕಗಳಲ್ಲಿ ಸಂಪರ್ಕ ಸಾಧನ ರಂಗದಲ್ಲಾಗಿರುವ ಕ್ರಾಂತಿಕಾರಕ ಪ್ರಗತಿಯ ನಡುವೆಯೂ ಅಂಚೆ ಸೇವೆಯು ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಅತೀ ಕಡಿಮೆ ವೆಚ್ಚದಲ್ಲಿ ಸಾಧಿಸಾರು ಕೆ.ಮೀ. ಅಂತರದಲ್ಲಿರುವ ವೈಕೀಕರಣ ಸಂಸ್ಥೆಗಳ ಮಧ್ಯ ಭಾವನಾತ್ಮಕ ಸಂಬಂಧವನ್ನೂ ವ್ಯವಹಾರಿಕ ಸೌಹಾದರ್ಶತೆಯನ್ನೂ, ವಾಣಿಜ್ಯ-ವ್ಯಾಪಾರ ವಹಿವಾಟನ್ನೂ ರೂಪಿಸುವಲ್ಲಿ ಗ್ರಾಹಕರಿಗೆ ಅಂಚೆ ಇಲಾಖೆಯು ಸಹಕಾರಿಯಾಗಿದೆ. ಇದನ್ನು, ದೇಶದಲ್ಲಿರುವ ಸುಮಾರು ೧೦೫೫೫ ಲಕ್ಷ ಅಂಚೆಕಚೇರಿಗಳು, ರಾಜ್ಯದಲ್ಲಿರುವ ೬,೮೬೬ ಅಂಚೆ ಕಚೇರಿಗಳು ಖಚಿತವಾಗಿಸುತ್ತವೆ. ಹೀಗೆ ಇಂದಿಗೂ ಅರ್ಥಪೂರ್ವ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಅಂಚೆಗೆ ತನ್ನದೇ ಆದ ಶ್ರೀಮಂತ ಪರಂಪರೆ ಇದೆ.

ಚಿಕ್ಕದೇವರಾಜ ಬಡೆಯರ(೧೯೬೫-೧೯೮೫)ಆಳ್ಳಕೆಯಲ್ಲಿ ಬೇರಿನ ಭಾವಡಿಯ ಅಧೀನದಲ್ಲಿ ಅಂಚೆ ಹರಿಕಾರರನೇಷಣಗೊಂಡ ಪ್ರತ್ಯೇಕ ಶಾಖೆಯನ್ನು ಗ್ರಂಥಾಲೈ ಅಂಚೆ ಭಕ್ತಿಯ ನೇತೃತ್ವದಲ್ಲಿ ಆರಂಭಿಸಲಾಯಿತು. ಇದೇ ಮುಂದೆ ‘ಮ್ಯಾಸೋರು ಅಂಚೆ’ ಎಂದು ಪ್ರಸಿದ್ಧವಾಯಿತು. ಅಂಚೆಯನ್ನು ಒಯ್ಯಲು ಕಾಲ್ವಾಡಿಗೆಯಲ್ಲಿ ಹರಿಕಾರರು, ಕುದುರೆ ಮೇಲೆ ರಾಹುತರು ಸಾಗುತ್ತಿದ್ದ ನಿರ್ದಿಷ್ಟ ಅಂತರದಲ್ಲಿ ಅಂಚೆಗಂಟು ಬದಲಾವಣೆಯಾಗುತ್ತಿದ್ದು, ಆಗ ಇದು ಆಳರಸರ ಆಡಳಿತಯಂತ್ರದ ಪತ್ರ ವ್ಯವಹಾರಗಳಿಗಷ್ಟೇ ಸೀಮಿತವಾಗಿತ್ತು.

ಟಿಪ್ಪು ಪತನದೊಂದಿಗೆ ಮ್ಯಾಸೋರು ಅರಸರಿಗೆ ಮತ್ತೆ ಅಧಿಕಾರ ದೊರೆತರೂ ಸಂಸಾಫನದ ಆಡಳಿತದಲ್ಲಿ ಬ್ರಿಟಿಷ್ ಪ್ರಭಾವ ಅಧಿಕಗೊಂಡಿತು. ಆ ವೇಳೆಗೆ ಬ್ರಿಟಿಷರು ಕಲ್ಪತ್ರಾ (೧೯೬೫)ದಲ್ಲಿ ಜಿ.ಪಿ.ಬಿ. ಆರಂಭಿಸಿದ್ದರು. ಕ್ರಮೇಣ ಮದ್ರಾಸ್ (೧೯೮೨), ಮುಂಬಯಿ (೧೯೯೪), ಹಾಗೂ ಬೆಂಗಳೂರು (೧೯೮೦) ಗಳಲ್ಲಿ ಜಿ.ಪಿ.ಬಿ. ಗಳು ಆರಂಭಗೊಂಡವು. ಸುಮಾರು ೫೫-೬೫ ಮ್ಯಾಲಿಗೊಬ್ಬರಂತೆ ಇದ್ದ ಅಂಚೆ ರನ್ನೂರ್ ವ್ಯವಸ್ಥೆಯಲ್ಲಿ ಇನ್ನಷ್ಟು ಚುರುಕು ಮೂಡಿತು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಂಚೆ ಸೇವೆಯನ್ನು ಸ್ಥಳೀಯ ಅಧಿಕಾರಿಗಳ ಮೂಲಕ ನಿರ್ವಹಿಸುವ ವ್ಯವಸ್ಥೆಯನ್ನು ಗ್ರಂಥಾಲೈ ಆರಂಭಿಸಲಾಯಿತು. ಆವರೆಗೆ ಸರ್ಕಾರಿ ಕಾರ್ಯಾಲಯಗಳ ಮೀಸಲಾಗಿದ್ದ ಅಂಚೆ ವ್ಯವಸ್ಥೆಯು ಅದೇ ವರ್ಷದಿಂದ ಸಾರ್ವಜನಿಕರಿಗೂ ದೊರೆಯುವಂತೆ ಮಾಡಲಾಯಿತು.

ಮುಂದೆ ಗ್ರಂಥಾಲೈ ಪ್ರಧಾನ (ಸದರ್) ಅಂಚೆ ಕಚೇರಿಯೂ ಬೆಂಗಳೂರಿನಲ್ಲಿ ಆರಂಭವಾಯಿತು. ಮದ್ರಾಸ್-ಬೆಂಗಳೂರು-ಉಡಿ ನಡುವೆ ದೈನಂದಿನ ಭಾಗಿ ಅಂಚೆ ಸೇವೆಯನ್ನು ಗ್ರಂಥಾಲೈ ಆರಂಭಿಸಲಾಯಿತು. ಇದು ಇಂದಿನ ಭಾಮರಾಜನಗರ ಜಿಲ್ಲಾ ಮಾರ್ಗವಾಗಿ ಸಾಗುತ್ತಿತ್ತು. ಪ್ರಯಾಣಿಕರನ್ನು ಹೊತ್ತು ಸಾಗುವ ಪಲ್ಲಕ್ಕಿ, ಅದನ್ನು ಹೊರುವ ಜನ ಹಾಗೂ ಪ್ರವಾಸಿ ಬಂಗಲೆಗಳ ನಿರ್ವಹಣೆ ಕೂಡ ಅಂಚೆ ಇಲಾಖೆಯಾಗಿದ್ದು, ಪ್ರವಾಸಿ ಬಂಗಲೆಗಳನ್ನು ಹಿಂದೆ ಡಾಕ್ ಬಂಗಲೆಗಳಿಂದೇ ಕರೆಯಲಾಗುತ್ತಿತ್ತು. ಟಿಪಾಲು ಬಂಡಿಯ ಅಂಚೆ ಸೇವೆಯನ್ನು ಎಲ್ಲಾ ಪ್ರಧಾನ ಅಂಚೆ ಮಾರ್ಗಾಲ್ಯಲ್ಲಿ ಗ್ರಂಥಾಲೈ-ಖರರ ಅವಧಿಯಲ್ಲಿ ಆರಂಭಿಸಲಾಯಿತು. ಇದರಲ್ಲಿ ಪರ್ಯಾಣಿಸಲು ಪ್ರಯಾಣಿಕರಿಗೂ ಅವಕಾಶವಿದ್ದು, ಅದಕ್ಕಾಗಿ ನಿರ್ದಿಷ್ಟ ಶುಲ್ಕವನ್ನು ನಿಗದಿಪಡಿಸಲಾಗಿತ್ತು.

ಅಂಚೆ ಸೌಕರ್ಯವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ಗ್ರಂಥಾಲೈ ಯತ್ನಸಲಾಯಿತು. ಹೋಬಳಿ ಶಾಲಾ ಮಾಸ್ತರುಗಳಿಗೆ ಶಾಖೆ ಅಂಚೆ ಕಚೇರಿಗಳ ಮುತ್ತದಿ ಮದ್ದೆಯನ್ನು ನೀಡಿ, ಮೂರು ರೂಪಾಯಿಗಳ ಮಾಸಿಕ ಗೌರವ ಧನವನ್ನು ನೀಡುವ ವ್ಯವಸ್ಥೆಯನ್ನು ಗ್ರಂಥಾಲೈ ಜಾರಿಗೊಳಿಸಲಾಯಿತು. ಕೊಯಮತ್ತಾರಿನ ಪ್ರಧಾನ ಅಂಚೆಕಚೇರಿಯ ನಿಯಂತ್ರಣದಲ್ಲಿ ಆ ವೇಳೆಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಕೊಳ್ಳುಗಾಲದ ಅಂಚೆ ಸ್ವೀಕಾರ ಕೇಂದ್ರದ ಜವಾಬ್ದಾರಿಯನ್ನು ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ ವರ್ಗಾಯಿಸಲಾಯಿತು. ಆನಂತರದಲ್ಲಿ ಆ ವೇಳೆಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾಸೋರು ಅಂಚೆಯನ್ನು ಗ್ರಂಥಾಲೈ ಬ್ರಿಟಿಷ್ ಇಂಪೀರಿಯಲ್ ಅಂಚೆಯಲ್ಲಿ ವಿಲೀನಗೊಳಿಸಲಾಯಿತು. ಆಗ ಬೆಂಗಳೂರು ಅಂಚೆ ವಿಭಾಗದ ನಿಯಂತ್ರಣಕ್ಕೆ ಮ್ಯಾಸೋರು ಅಂಚೆಯೂ ಒಳಪಟ್ಟಿತು. ಬ್ರಿಟಿಷ್ ಇಂಪೀರಿಯಲ್ ಅಂಚೆ ದರಕ್ಕೆ ಹೋಲಿಸಿದರೆ ಮ್ಯಾಸೋರು ಅಂಚೆಯ ದರ ಕಡಿಮೆ ಇದ್ದುದ್ದು ಉಲ್ಲೇಖಿಸಬಾಗಿತ್ತು. ಈ ಅವಧಿಯಲ್ಲಿ ಯಜಮಾನ್ ವೀರಸಂಗಪ್ಪ, ಮ್ಯಾಸೋರು ಭಾಗದಲ್ಲಿ ಟಿಪಾಲು ಬಂಡಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ಗುತ್ತಿಗೆದಾರರಾಗಿದ್ದು, ಎತ್ತಿನ ಬಂಡಿಗಳನ್ನು ಒದಗಿಸುವುದು ಅವರ ಆದ್ಯ ಕರ್ತವ್ಯವಾಗಿತ್ತು. ಅಂಚೆ ಬೀಳಿಗಳ ಬಳಕೆ ಗ್ರಂಥಾಲೈರಲ್ಲೂ,

ಮನಿಯಾಡ್‌ರ್ ಸೇವೆ ಱೆಲೆಟಿರಲ್ಲಿ ಱೆಲೆಟರಲ್ಲಿ ಅಂಚೆ ಪಾಸ್‌ರ್ ವಿಮೆ, ಱೆಲೆಟರಲ್ಲಿ ಮರುಟಪಾಲು (ರಿಪ್ಲೈ ಕಾಡ್‌) ಹಾಗೂ ತಂತಿ ಮನಿಯಾಡ್‌ರ್ ಸೇವೆಗಳು ಆರಂಭಗೊಂಡವು. ಱೆಂಳಿರ ವೇಳೆಗೆ ಱೆ ಬಗೆಯ ಅಂಚೆಚೀಟಿ, ಅಂಚೆ ಲಕೋಚೆ, ಅಂಚೆಕಾದುಗಳು ಬಳಕೆಯಲ್ಲಿದ್ದವು.

ಬ್ರಿಟಿಷ್ ಅಂಚೆಯಲ್ಲಿ ಮೈಸೂರು ಅಂಚೆಯು ವಿಲೀನಗೊಂಡ ನಂತರ ಸಾಕಷ್ಟು ಪ್ರಗತಿಯಾದುದರ ಪರಿಣಾಮವಾಗಿ ಱೆಂಳಿರ ವೇಳೆಗೆ ಕೊಳ್ಳೇಗಾಲ ತಾಲೂಕನ್ನು ಹೊರತುಪಡಿಸಿದ ಅಂದಿನ ಮೈಸೂರು ಜಿಲ್ಲೆಯಲ್ಲಿದ್ದ ಖಿರ ಅಂಚೆಕಚೇರಿಗಳಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಎಂಟು, ಗುಂಡ್ಲಪೇಟೆ ತಾಲೂಕಿನಲ್ಲಿ ನಾಲ್ಕು ಹಾಗೂ ಯಳಂದೂರು ತಾಲೂಕಿನಲ್ಲಿ ಒಂದು (ಎಲ್ಲಾ ಸೇರಿ ಒಂಭತ್ತು) ಅಂಚೆಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಮುಂದೆ ಱೆಲೆಟಿ-ಟೆಲೆಟರ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿದ್ದ ಖಿರ ಅಂಚೆಕಚೇರಿಗಳಲ್ಲಿ ಚಾಮರಾಜನಗರ ತಾಲೂಕಿನ (೧) ಚಾಮರಾಜನಗರ (೨) ಅಟ್ಟಿಖಾನ, (೩) ಹರದನೂರು, (೪) ಹರದನಹಳ್ಳಿ, (೫) ಕುದೇರು (೬) ಮೊಗ್ಗೆ, ಹಾಗೂ (೭) ಸಂತೆಮರಹಳ್ಳಿ; ಗುಂಡ್ಲಪೇಟೆ ತಾಲೂಕಿನಲ್ಲಿ (೮) ಗುಂಡ್ಲಪೇಟೆ, (೯) ತೆರಕಣಾಂಬಿ (೧೦) ಹಂಗಲ (೧೧) ಕಟ್ಟಹಳ್ಳಿ ಹಾಗೂ (೧೨) ಬೇಗೂರು; ಯಳಂದೂರು ತಾಲೂಕಿನ (೧೨) ಯಳಂದೂರು ಹಾಗೂ (೧೩) ಮಾಂಬಳ್ಳಿಗಳಲ್ಲಿ (ಎಲ್ಲಾ ಸೇರಿ ಱೆ) ಅಂಚೆಕಚೇರಿಗಳಿದ್ದವು. ಱೆಲೆಟಕ್ ಮೊದಲು ಬೆಂಗಳೂರು ಅಂಚೆ ವಿಭಾಗದಡಿ ಇದ್ದ ಮೈಸೂರು ಜಿಲ್ಲೆ ಱೆಲೆಟರ ಅಕ್ಷೋಬರ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಅಂಚೆ ವಿಭಾಗೀಯ ಕೇಂದ್ರವಾಗಿ ಮೇಲ್ಲಿಜೆಗೇರಿತು. ಆಗ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಒಟ್ಟು ಱೆಲೆಟ ಅಂಚೆಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಮುಂದೆ ಱೆಲೆಟರಲ್ಲಿ ನಂಜನಗೂಡು ಅಂಚೆ ವಿಭಾಗ ರೂಪಗೊಂಡಾಗ, ಅದರ ವ್ಯಾಪ್ತಿಗೆ ಇಂದಿನ ಚಾಮರಾಜನಗರ ಜಿಲ್ಲೆಯ ಎಲ್ಲಾ ನಾಲ್ಕು ತಾಲೂಕುಗಳೂ ಒಳಪಟ್ಟವು. ಅದರಂತೆ ಈ ಕಚೇರಿಗೆ ಹಿರಿಯ ಅಂಚೆ ಸೂಪರಿಂಟೆಂಡರು ಅಧಿಕಾರಿಗಳಾಗಿದ್ದರು. ಆಗ ಚಾಮರಾಜನಗರ ತಾಲೂಕಿನಲ್ಲಿ ೧೦, ಗುಂಡ್ಲಪೇಟೆ ತಾಲೂಕಿನಲ್ಲಿ ೫೫, ಕೊಳ್ಳೇಗಾಲ ತಾಲೂಕಿನಲ್ಲಿ ೪೯ ಹಾಗೂ ಯಳಂದೂರು ತಾಲೂಕಿನಲ್ಲಿ ೧೬ ಅಂಚೆಕಚೇರಿಗಳಿದ್ದವು. ಅದೇ ಱೆಲೆಟರ ಮಾಚ್‌ ಅಂತ್ಯಕ್ಕೆ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಒಟ್ಟು ೧೫ ಅಂಚೆಕಚೇರಿಗಳಿದ್ದು, ಚಾಮರಾಜನಗರ ತಾಲೂಕಿನಲ್ಲಿ ಆರು ಉಪ ಅಂಚೆಕಚೇರಿ, ೨೨ ಇಲಾಖೆತರ ಶಾಖಾ ಅಂಚೆಕಚೇರಿ; ಗುಂಡ್ಲಪೇಟೆ ತಾಲೂಕಿನಲ್ಲಿ ಏದು ಉಪ ಅಂಚೆಕಚೇರಿ, ೫೨ ಇಲಾಖೆತರ ಶಾಖಾ ಅಂಚೆಕಚೇರಿ, ಹಾಗೂ ಒಂದು ಇಲಾಖೆತರ ಉಪ ಅಂಚೆಕಚೇರಿ; ಕೊಳ್ಳೇಗಾಲ ತಾಲೂಕಿನಲ್ಲಿ ಒಂದು ಪ್ರಥಾನ ಅಂಚೆಕಚೇರಿ ಏದು ಉಪ ಅಂಚೆಕಚೇರಿ, ೪೧ ಇಲಾಖೆತರ ಶಾಖಾ ಅಂಚೆಕಚೇರಿ ಹಾಗೂ ನಾಲ್ಕು ಇಲಾಖೆತರ ಉಪ ಅಂಚೆಕಚೇರಿ; ಹಾಗೂ ಯಳಂದೂರು ತಾಲೂಕಿನಲ್ಲಿ ಎರಡು ಉಪ ಅಂಚೆಕಚೇರಿ ಹಾಗೂ ೧೮ ಇಲಾಖೆತರ ಶಾಖಾ ಅಂಚೆಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಮುಂದೆ ಱೆಲೆಟರ ಮಾಚ್ ಅಂತ್ಯಕ್ಕೆ ಇಂದಿನ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಒಟ್ಟು ಱೆಲೆಟ ಅಂಚೆಕಚೇರಿಗಳು ಕಾರ್ಯಪ್ರವೃತ್ತವಾಗಿದ್ದು, ಚಾಮರಾಜನಗರ (೧೦) ಗುಂಡ್ಲಪೇಟೆ (೫೫) ಕೊಳ್ಳೇಗಾಲ (೫೨) ಹಾಗೂ ಯಳಂದೂರು (೨೨) ತಾಲೂಕುಗಳ ನಡುವೆ ಹಂಚಿಹೋಗಿದ್ದವು. ಱೆಲೆಟರಲ್ಲಿ ಮೈಸೂರು ಜಿಲ್ಲೆಯಿಂದ ಪ್ರತ್ಯೇಕಿಸಲ್ಪಟ ಚಾಮರಾಜನಗರ ಜಿಲ್ಲೆಯಲ್ಲಿ ಱೆಲೆಟರ ಮಾಚ್ ಅಂತ್ಯಕ್ಕೆ ಒಟ್ಟು ೨೧೦ ಅಂಚೆಕಚೇರಿಗಳಿದ್ದವು. ಮುಂದೆ ೨೧೦ಇರ ಮಾಚ್ ಅಂತ್ಯಕ್ಕೆ ಜಿಲ್ಲೆಯಲ್ಲಿದ್ದ ಅಂಚೆಕಚೇರಿಗಳ ಸಂಖ್ಯೆ ಱೆಲೆಟ ಕ್ಕೆ ಇಳಿದು, ಅವು ಚಾಮರಾಜನಗರ (೬೬), ಗುಂಡ್ಲಪೇಟೆ (೫೫), ಕೊಳ್ಳೇಗಾಲ (೫೫) ಹಾಗೂ ಯಳಂದೂರು (೨೨) ತಾಲೂಕುಗಳ ನಡುವೆ ಹಂಚಿಹೋಗಿದ್ದವು. ಅದೇ ೨೧೦ರ ಮಾಚ್ ಅಂತ್ಯಕ್ಕೆ ಱೆಲೆಟ ಅಂಚೆಕಚೇರಿಗಳು ಜಿಲ್ಲೆಯಲ್ಲಿ ಇದ್ದು, ಅವು ಕ್ರಮವಾಗಿ ಚಾಮರಾಜನಗರ (೬೬), ಗುಂಡ್ಲಪೇಟೆ (೫೫), ಕೊಳ್ಳೇಗಾಲ (೫೫), ಹಾಗೂ ಯಳಂದೂರು (೨೨) ತಾಲೂಕುಗಳ ನಡುವೆ ವಿಶೇಷವಾಗಿದ್ದವು.

ಬದಲಾದ ಸ್ವಿವೇಶದಡಿ, ಅಂಚೆ ಇಲಾಖೆ, ತನ್ನ ಮೂಲಭೂತ ಕರ್ತವ್ಯಗಳ ಜೊತೆಗೆ, ಆಧುನಿಕ ಕಾಲಕ್ಕೆ ಅನುಗುಣವಾಗಿ ಹಲವಾರು ವಿಶಿಷ್ಟ ಸೇವೆಗಳನ್ನು ಜನರಿಗೆ ನೀಡಲು ಮುಂದಾಗಿದೆ. ಅಂಚೆ ಇಲಾಖೆಯು ಇತ್ತೀಚೆಗೆ (೨೦೦೯) ಎ.ಆರ್.ಎಂ.ಎ. ಸಲ್ವಾಷನ್ (ಲಿ.) ಖಾಸಿಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ, ರಾಜ್ಯದ ಆಯ್ದು ಇಲ್ಲಿ ಅಂಚೆ ಕಚೇರಿಗಳಲ್ಲಿ, ವಿಮಾನ, ಬಸ್ಸು, ರೈಲ್ ಪ್ರಯಾಣದ ಟಿಕೆಟ್‌, ಮುಂಗಡ ಟಿಕೆಟ್‌ ಗಳನ್ನು ಕಾಯ್ದಿರಿಸುವ, ಹೋಟೆಲ್‌ ಹಾಗೂ ಕಾರು ಬಾಡಿಗೆಗೂ ಬುಕ್‌ಟಿಂಗ್‌ ಮಾಡುವ ಸೌಕರ್ಯವನ್ನು ನೀಡಲು ಮುಂದಾಗಿದ್ದು, ಈ ಸೇವೆಯು ಜಿಲ್ಲೆಯ ಭಾಮರಾಜನಗರ, ಕೋರ್ಟೀಗಳ ಹಾಗೂ ಗುಂಡಳ್ಳಪೇಟೆ ಪಟ್ಟಣಗಳ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ೨೦೧೦ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೨೦೨ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು.

ಈಗ ಪತ್ರ ಸ್ವೀಕಾರ, ವಿನಿಯೋಗದ ಜೊತೆಗೆ ಮೀಡಿಯಾ ಪೋಸ್ಟ್, ಇ.ಎಂ.ಎಸ್. ಸ್ಟೀಡ್ ಪೋಸ್ಟ್, ರೀಟ್ಯೂಲ್ ಪೋಸ್ಟ್, ವೆಸ್ಟ್‌ನ್‌ ಯೂನಿಯನ್‌ ಮನಿ ಟ್ರಾನ್ಸ್‌ಫರ್, ಇ-ಪೋಸ್ಟ್, 'ಪಿಕ್ ಅಪ್ ಸರ್ವಿಸ್' ಮುಂತಾದ ಹಲವು ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ. ಪೋಸ್ಟ್‌ಕಾರ್ಡ್, ಇನ್‌ಲ್ಯಾಂಡ್ ಲೆಟರ್, ಏರೋಗ್ರಾಂ, ಎನ್‌ಪೆಲಪ್, ಲೆಟರ್ ಬಾಕ್ಸ್‌ಗಳ ಮೇಲೆ ಜಾಹಿರಾತು ಮುದ್ರಿಸುವ ಮೂಲಕ ಜಾಹಿರಾತಿಗೆ ಹೋಸ ಅವಕಾಶಗಳನ್ನು ತರೆದುಕೊಡುವ 'ಮೀಡಿಯಾ ಪೋಸ್ಟ್'ನ ದರಗಳ ವಿವರ ಹಿಂಗಿದೆ.

ಮಾಧ್ಯಮ	ಜಾಹಿರಾತಿನ ಅವಕಾಶ	ವಿಕರ್ಣದ ದರ	ಬಹುವರ್ಣದ ದರ
ಪೋಸ್ಟ್‌ಕಾರ್ಡ್	೨ ಸೆ.ಮೀ. x ೧ ಸೆ.ಮೀ.	೧೦ ಪ್ರೇಸ್	೨೦ ಪ್ರೇಸ್
ಇನ್‌ಲ್ಯಾಂಡ್ ಲೆಟರ್	೬ ಸೆ.ಮೀ. x ೧.೨೫ ಸೆ.ಮೀ.	೧೫ ಪ್ರೇಸ್	೨೦ ಪ್ರೇಸ್
ಏರೋ ಗ್ರಾಂ	೩.೫ ಸೆ.ಮೀ. x ೧.೨೫ ಸೆ.ಮೀ	೨೦ ಪ್ರೇಸ್	೩೦ ಪ್ರೇಸ್

ಕನಿಷ್ಠ ೧೦ ಲಕ್ಷಕ್ಕೆ ಪ್ರಿಂಟ್ ಆರ್ಡರ್ ನೀಡಬೇಕು. ಅಂಚೆ ವಾಹನಗಳಿಗೆ ₹ ೧೦೦೦ ಒಂದು ತಿಂಗಳಿಗೆ ಮತ್ತು ಪ್ರೇಂಟಿಂಗ್ ಹೆಚ್ಚು ₹ ೫೦೦ ಅಂಚೆ ಡಬ್ಲಿಗಳಿಗೆ ₹ ೧೦೦೦ ಒಂದು ವರ್ಷಕ್ಕೆ ಮತ್ತು ₹ ೨೦೦ ಪ್ರೇಂಟಿಂಗ್ ಭಾರ್ಚ್. ಈ ಮೀಡಿಯಾ ಪೋಸ್ಟ್ ಆಗೀಗ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ.

'ಇಂಎಸ್ ಸ್ಟೀಡ್ ಪೋಸ್ಟ್' ಸೇವೆಯನ್ನು ಇತ್ತೀಚೆಗೆ ಅಂಚೆ ಇಲಾಖೆಯು ತನಗೆ ಪ್ರತಿಸ್ಪರ್ಧಿಯಾಗುತ್ತಿರುವ ಖಾಸಿಗಿ ವಲಯದ ಕೋರಿಯರ್ ಸೇವೆಗೆ ಸಂವಾದಿಯಾಗಿ ಚಾಲನೆಗೆ ತಂದಿದೆ. ರಜಾ ದಿನಗಳಲ್ಲಿ ಬುಕಿಂಗ್ ಸೌಲಭ್ಯ ಲಭ್ಯವಿದೆ. 'ಪಾಸ್‌ಪೋರ್ಟ್' ಅರ್ಜಿಯನ್ನು ನಿಗದಿತ ಶುಲ್ಕ ಪಾವತಿಸಿ ಈಗ ಅಂಚೆ ಕಚೇರಿಯಿಂದ ಕಳುಹಿಸಿಕೊಡಬಹುದು.

ಅಲ್ಲದೆ ಅಂಚೆದೇಗಳು ಅಂಚೆ ಪತ್ರ ವಿಶೇಷಜ್ಞತೆಯ ಜೊತೆಗೆ ಅಂಚೆ ಟಿಕೆಟ್, ಅಂಚೆ ಪತ್ರ ಮತ್ತಿತರ ಅಂಚೆ ಸಾಮಾಗ್ರಿಗಳನ್ನು ಅವಶ್ಯವಿದ್ದವರಿಗೆ ಸ್ಥಳದಲ್ಲಿ ಮಾರುವ ಮತ್ತು ಅಂಚೆಯನ್ನು ಸ್ವೀಕರಿಸುವ 'ಪಿಕ್ ಅಪ್ ಸರ್ವಿಸ್' ಈಗಾಗಲೇ ಚಾಲ್ತಿಗೆ ಬಂದಿದೆ. 'ವೆಸ್ಟ್‌ ಯೂನಿಯನ್‌ ಮನಿ ಟ್ರಾನ್ಸ್‌ಫರ್' ಸೇವೆಯಿಂದಾಗಿ ವಿದೇಶದಿಂದ ಕಳುಹಿಸಲ್ಪಟ್ಟ ಹಣವನ್ನು ಕೆಲವೇ ನಿಮಿಷಗಳಲ್ಲಿ ಪಡೆಯಲು ಇದೀಗ ಸಾಧ್ಯವಾಗಿದೆ. ಕ್ಯಾಷ್ ಸಟ್‌ಫಿಕೆಟ್, ನ್ಯಾಷನಲ್ ಸೇವಿಂಗ್ ಸಟ್‌ಫಿಕೆಟ್, ಕೆಸಾನ್ ವಿಕಾಸ್ ಪತ್ರ, ಆರ್.ಡಿ ಮುಂತಾದ ಯೋಜನೆಗಳ ಮೂಲಕ ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹವನ್ನೂ ನೀಡಲಾಗುತ್ತಿದೆ. ಕೋರಿಯರ್

ಸರ್ವೋಽಗಳು ಈಗಿನ ಅಂಚೆ ಕಚೇರಿಗಳಿಗೆ ಸ್ವರ್ಥ ನೀಡುತ್ತಿರುವುದು ನಿಜವಾದರೂ, ಇಂದಿಗೆ ಪ್ರಾಮಾಣಿಕ ಸೇವೆಯಿಂದ ಗಟ್ಟಿ ನಂಬಿಕೆ ಬೆಳೆಸಿಕೊಂಡಿರುವ ‘ಅಂಚೆ’ಗೆ ಈ ಸ್ವರ್ಥಯನ್ನು ಮೀರಿ ಬೆಳೆಯುವ ಚೈತನ್ಯವಿದೆ.

ತಂತಿಕಚೇರಿ

ತಂತಿಸೇವೆಯು ದೇಶದಲ್ಲಿ ಮೊಟ್ಟ ಮೊದಲು ಇಲಿಜಿರಲ್ಲಿ ಕಲ್ಪತ್ರಾ ನಗರದಲ್ಲಿ ಆರಂಭವಾಯಿತು. ಮುಂದೆ ಇಲಿಜಿರಲ್ಲಿ ಮೈಸೂರು ಸಂಸಾಫನದಲ್ಲಿ ತಂತಿ ಸೇವೆಯು ಚಾಲನೆಗೆ ಬಂದು ಇಲಿಜಿರಲ್ಲಿ ಅದನ್ನು ಬೆಂಗಳೂರಿಗೂ ವಿಸ್ತರಿಸಲಾಯಿತು. ಆರಂಭದಲ್ಲಿ ಅಂಚೆ ಇಲಾಖೆಯ ನಿಯಂತ್ರಣಕ್ಕೊಳ್ಳಪಟ್ಟಿದ್ದ ಇದನ್ನು ಇಲಿಜಿರ ವೇಳೆಗೆ ಬಹುಪಾಲು ಅಂಚೆಕಚೇರಿಗಳಲ್ಲಿ ತಂತಿ ಸೌಲಭ್ಯವನ್ನು ಜೋಡಿಸುವ ಕ್ರಮ ಕೈಗೊಳ್ಳಲಾಯಿತು. ಆದರೆ ಇಲಿಜಿರವರೆಗೆ ಕೊಳ್ಳೇಗಾಲ ತಾಲೂಕಿನಲ್ಲಿ ಯಾವುದೇ ತಂತಿಸೇವೆ ಲಭ್ಯವಿರಲಿಲ್ಲ. ಇಂಥಿರ ವೇಳೆಗೆ ಅಂದಿನ ಮೈಸೂರು ಜಿಲ್ಲೆಯಲ್ಲಿದ್ದ ಉಿ ತಂತಿಕಚೇರಿಗಳಲ್ಲಿ, ಚಾಮರಾಜನಗರ, ಗುಂಡ್ಲಪೇಟೆಗಳಲ್ಲಿ ತಲ್ಲಾ ಒಂದೊಂದು ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ತಲ್ಲಾ ಮೂರ್ಯವು ತಂತಿಕಚೇರಿಗಳಿದ್ದವು. ಅದೇ ಇಂಥಿರ ವೇಳೆಗೆ ಚಾಮರಾಜನಗರ ಹಾಗೂ ಯಡತೊರೆಗಳಲ್ಲಿ ತಂತಿಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಇಂಥಿರ ವೇಳೆಗೆ ಇದು ಇಲೈಕ್‌ರಿ ಕ್ರಮವಾಗಿ ಚಾಮರಾಜನಗರ (ಲ), ಗುಂಡ್ಲಪೇಟೆ (ಇ), ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ತಲ್ಲಾ ಇಂ ತಂತಿಕಚೇರಿಗಳಿದ್ದವು. ಇದು ಇಲಿಜಿರ ಮಾರ್ಚ್ ಅಂತ್ಯಕ್ಕೆ ಇಲೈಕ್‌ರಿದರೆ, ಇಂಥಿರ ಮಾರ್ಚ್ ಅಂತ್ಯಕ್ಕೆ ಇಲಿಜಿಕ್ ಏರಿ ಹೇಳಿಸುವ ಸಂಯುಕ್ತ ಅಂಚೆ-ತಂತಿಕಚೇರಿಗಳಾಗಿದ್ದವು. ಇಂಥಿರ ಮಾರ್ಚ್ ಅಂತ್ಯಕ್ಕೆ, ಆ ವೇಳೆಗೆ ನೂತನವಾಗಿ ರಚಿಸಲಬ್ದಿ ಚಾಮರಾಜನಗರ ಜಿಲ್ಲೆಯಲ್ಲಿ ಇಂದಿ ತಂತಿಕಚೇರಿಗಳಿದ್ದವು. ಆದರೆ ಇಂಥಿರ ಮಾರ್ಚ್ ಅಂತ್ಯಕ್ಕೆ ಕೇವಲ ಉಿಕ್ಕೆ ಇಂದಿಯ ಮೂಲಕ ಗಣನೀಯ ಇಳಿತ ಕಂಡು ಬಂದಿದ್ದ ಇದಕ್ಕೆ ದೂರವಾಣಿ ರಂಗದಲ್ಲಾಗಿರುವ ಕ್ರಾಂತಿಕಾರಕ ಬೆಳವಣಿಗೆಯೇ ಕಾರಣವಾಗಿದೆ. ಇಂಥಿರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ತಂತಿಕಚೇರಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

ದೂರವಾಣಿ

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಮೊದಲ ದೂರವಾಣಿ ಸಂಪರ್ಕವನ್ನು ಇಲೈಕ್‌ರಪ್ಪು ಹಿಂದೆಯೇ ಶೈಕ್ಷಣಿಕ ಸಂಪರ್ಕದಲ್ಲಿ ಕಾರ್ಕನಕೋಟೆ-ಮಣಸೂರು ನಡುವೆ ಹಾಕುವ ಮೂಲಕ ಆರಂಭಿಸಲಾಯಿತು. ಈ ಮಾರ್ಚ್ ವನ್ನು ತಾತ್ಕಾಲಿಕವಾಗಿ ಎಳೆಯಲಾಗಿದ್ದು, ಮುಂದೆ ಇಂಥಿರಲ್ಲಿ ಮೈಸೂರು ನಗರದಲ್ಲಿ ಶಾಶ್ವತ ತಂತಿ ಮಾರ್ಚ್ ಎಳೆದು ಇಂಡಿ-ಇಂಥಿರಲ್ಲಿ ಬೆಂಗಳೂರಿನೊಂದಿಗೆ ದೂರವಾಣಿ ಸಂಪರ್ಕವನ್ನು ಜೋಡಿಸಲಾಯಿತು. ವಿದ್ಯುತ್ ಇಲಾಖೆಯ ನಿಯಂತ್ರಣಕ್ಕೆ ಆರಂಭದಲ್ಲಿ ಇವು ಒಳಪಟ್ಟಿದ್ದು, ಜಿಲ್ಲಾ ಕೇಂದ್ರ ಮೈಸೂರಿನಲ್ಲಿ ಮೊದಲ ದೂರವಾಣಿ ವಿನಿಮಯ ಕೇಂದ್ರವು ಆರಂಭಗೊಂಡಂತೆ ಕ್ರಮೇಣ ಜಿಲ್ಲೆಯ ಇತರ ಸ್ಥಳಗಳಲ್ಲಿ ಅವನ್ನು ಅರಂಭಿಸಲಾಯಿತು. ಇಂಥಿರಲ್ಲಿ ಕನಾರಟಕ ದೂರವಾಣಿ ಸಂಪರ್ಕ ವಲಯ ಸಾಫ್ಟಪನೆಯಾಯಿತು. ಇಂಥಿರ ಅಂತ್ಯಕ್ಕೆ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಇಂಡಿ ದೂರವಾಣಿ ವಿನಿಮಯ ಕೇಂದ್ರ ಹಾಗೂ ಇಲಿಜಿರ ದೂರವಾಣಿ ಸಂಪರ್ಕಗಳು ಚಾಲ್ತಿಯಲ್ಲಿದ್ದು, ಇಂಥಿರ ಮಾರ್ಚ್ ಅಂತ್ಯಕ್ಕೆ ಇದು ಕ್ರಮವಾಗಿ ಇಂಡಿ.ಇಂಥಿರ ದೂರವಾಣಿ ಜಿಲ್ಲಾ ಪ್ರದೇಶದಲ್ಲಿ ಕ್ರಮವಾಗಿ ಚಾಮರಾಜನಗರ (ಇಂಡಿ), ಗುಂಡ್ಲಪೇಟೆ (ಇಂಡಿ) ಕೊಳ್ಳೇಗಾಲ (ಇಂಡಿ) ಹಾಗೂ ಯಳಂದೂರು (ಇಂಡಿ) ತಾಲೂಕುಗಳಲ್ಲಿ ದೂರವಾಣಿಗಳು ಚಲಾವಣೆಯಲ್ಲಿದ್ದವು. ಇದು ಇಂಥಿರ ವೇಳೆಗೆ ಕ್ರಮವಾಗಿ ಇಂಡಿ.ಇಂಥಿರ ದೂರವಾಣಿ ಜಿಲ್ಲಾ ಪ್ರದೇಶದಲ್ಲಿ ಕ್ರಮವಾಗಿ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಿ ಇಂಡಿ ದೂರವಾಣಿ ವಿನಿಮಯ ಕೇಂದ್ರಗಳಿದ್ದು ಒಟ್ಟು ಇಂಡಿ ದೂರವಾಣಿಗಳು ಕಾರ್ಯನಿರ್ತತವಾಗಿದ್ದವು. ಆದೇ ಇಂಥಿರ ಮಾರ್ಚ್ ಅಂತ್ಯಕ್ಕೆ

ಜಿಲ್ಲೆಯಲ್ಲಿ ಇಗ ದೂರವಾಣಿ ವಿನಿಮಯ ಕೇಂದ್ರಗಳಿಷ್ಟು ಇಲ್ಲಿ ದೂರವಾಣಿಗಳು ಚಾಲ್ತಿಯಲ್ಲಿದ್ದವು. ಅತ್ಯಂತ ಹೆಚ್ಚು ದೂರವಾಣಿಗಳು ಕೊಳ್ಳೇಗಾಲ (೨,೫೬೫) ತಾಲೂಕಿನಲ್ಲಿದ್ದರೆ, ಯಳಂದೂರು (೨೧೮) ತಾಲೂಕಿನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದೂರವಾಣಿಗಳಿಷ್ಟು.

ಭಾಮರಾಜನಗರ ಜಿಲ್ಲೆ (೧೯೯೮) ಸ್ವತಂತ್ರವಾಗಿ ರೂಪಗೊಂಡ ನಂತರ ೧೯೯೮ರ ಮಾರ್ಚ್ ಅಂತ್ಯಕ್ಕೆ ನೂತನ ಜಿಲ್ಲೆಯಲ್ಲಿ ಒಟ್ಟು ಇಗ ದೂರವಾಣಿ ವಿನಿಮಯ ಕೇಂದ್ರಗಳಿಷ್ಟು, ಇಲ್ಲಿ ದೂರವಾಣಿಗಳು ಚಾಲ್ತಿಯಲ್ಲಿದ್ದವು. ಅದೇ ೨೦೦೫ರ ಮಾರ್ಚ್ ಅಂತ್ಯಕ್ಕೆ ಹಿಂದಿಷ್ಟು ಇಗ ದೂರವಾಣಿ ವಿನಿಮಯ ಕೇಂದ್ರಗಳ ಸೆರವಿನೊಂದಿಗೆ ಜಿಲ್ಲೆಯ ೨೫,೫೧೦ ಗ್ರಾಹಕರಿಗೆ ದೂರವಾಣಿ ಸಂಪರ್ಕವನ್ನು ಒದಗಿಸಲಾಗಿತ್ತು. ೨೦೦೯ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿಷ್ಟು ೫೫ ದೂರವಾಣಿ ವಿನಿಮಯ ಕೇಂದ್ರಗಳಿಷ್ಟು ೧೨,೬೩೨ ಗ್ರಾಹಕರಿಗೆ ದೂರವಾಣಿ ಸೌಕರ್ಯವನ್ನು ಕಲ್ಪಿಸಿಕೊಡಲಾಗಿತ್ತು. ಅದೇ ೨೦೧೦ರ ಮಾರ್ಚ್ ಅಂತ್ಯಕ್ಕೆ ಇದು ಕ್ರಮವಾಗಿ ೪೪ ಹಾಗೂ ೧೧,೨೧೪ ಅಗಿತ್ತು. ಸ್ಥಿರ ದೂರವಾಣಿ ಬಳಕೆದಾರರ ಸಂಖ್ಯೆಯಲ್ಲಾಗಿರುವ ಈ ಕುಸಿತಕ್ಕೆ, ಮೊಬೈಲ್ ಗಳ ಬಳಕೆಯೇ ಮುಖ್ಯ ಕಾರಣವಾಗಿದೆ.

ಮಾಹಿತಿ ತಂತ್ರಜ್ಞಾನದ ಅವಿಷ್ಯಾರದಿಂದಾಗಿ ಇಂದು ಅಂತರ ನಗರ್ಯವಾಗಿದ್ದು, ತೋರ್ಪಳ ಮೊನೆಯಿಂದ ವಿಶ್ವದ ಇನ್ನೊಂದು ಮೂಲೆಯಲ್ಲಿರುವ ಮಾಹಿತಿಯನ್ನು ಕೇಲವೇ ಕ್ಷಣಾದಲ್ಲಿ ಗಳಕ ಯಂತ್ರದ ಪರದೆಯ ಮೇಲೆ ನೋಡಬಹುದಾದ ಈ ಎಲೆಕ್ಟ್ರಾನಿಕ್ ಯುಗದಲ್ಲಿ ಮೊಬೈಲ್‌ಗಳು ನೀಡುತ್ತಿರುವ ವೈವಿಧ್ಯಮಯ ಸೇವಾ ಸವಲತ್ತುಗಳಿಂದಾಗಿ ಇಂದು ಸ್ಥಿರವಾಣಿಗಳ ಸಂಖ್ಯೆಯಲ್ಲಿ ಗಣನೀಯ ಇಳಿತ ಕಾಣಬರುತ್ತಿದ್ದು, ನಗರಪ್ರದೇಶದಲ್ಲಿ ಮೊಬೈಲ್ ಬಳಕೆ ಅಧಿಕಗೊಳ್ಳುತ್ತಿದ್ದು, ಪ್ರತಿಕುಟುಂಬಕ್ಕೂ ಸರಾಸರಿ ಎರಡು ಮೊಬೈಲ್ ಸೇವೆ ಲಭ್ಯವಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದು ಕುಟುಂಬಕ್ಕೆ ಸರಾಸರಿ ಒಂದರಂತೆ ಆಗುವ ಪರಿಸ್ಥಿತಿ ಸಧ್ಯದಲ್ಲೇ ನಿರ್ಮಾಣಗೊಳ್ಳಲಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಇದರಿಂದಾಗಿ, ಒಂದು ಕಾಲದಲ್ಲಿ ಗ್ರಾಹಕಮಿತ್ರವಾಗಿದ್ದ ಕಾರ್ಯನ್ ಬೂತ್ ಹಾಗೂ ಎಸ್.ಟಿ.ಡಿ. ಬೂತುಗಳಿಂದು ನಗರ ಪ್ರದೇಶದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ತಮ್ಮ ಮಹತ್ವವನ್ನು ಅಲ್ಲಲ್ಲಿ ಉಳಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನದ ಅವಿಷ್ಯಾರದಿಂದಾಗಿ ಅಂತರರಜಾಲ ತಾಣ, ಇಮೇಲ್, ಟೆಲಿಮೆಡಿಟ್ ಮಾರುಕಟ್ಟೆ ವಿದ್ಯಮಾನ, ಸ್ಯಾಟಲೈಟ್ ಶಿಕ್ಷಣ, ಮುಂತಾದವು ಜನಸಾಮಾನ್ಯಿಗೆ ಸುಲಭವಾಗಿ ತಲುಪುವಂತಾಗಿದ್ದು, ಬ್ರಾಡ್ ಬ್ಯಾಂಡ್ ಸೇವೆಯು ಅಂತರಜಾಲ ವ್ಯವಸ್ಥೆಯನ್ನು ಸರಳಗೊಳಿಸುವ ಮೂಲಕ ಗ್ರಾಹಕ ಮಿತ್ರವಾಗಿದೆ. ರಾಜ್ಯ ಸರ್ಕಾರದ ‘ಭೂಮಿ’ ಯೋಜನೆಯಿಂದಾಗಿ ರೈತರಿಗೆ ಅವರ ಪರಿಣಿ-ಆರ್.ಟಿ.ಸಿ. (Record of Rights, Tenancy and Crop Inspection - R.T.C.) ದಾಖಲೆ ಸುಲಭವಾಗಿ ಲಭಿಸುವಂತಾಗಿದೆ. ವಿವರಗಳಿಗೆ ಕೋಷ್ಟಕ ೨.೨ ಹಾಗೂ ೨.೯ ನೋಡಿ.

ಭಾರತ ಸಂಚಾರ ನಿಗಮ ಲಿ. (ಬಿ.ಎಸ್.ಎನ್.ಎಲ್): ಭಾರತೀಯ ಟೆಲಿಕಾಂ ಉದ್ದೇಶದಲ್ಲಿ ೧೯೯೭ರಿಂದಿಚೆಗೆ ಬೀಸಲಾರಂಭಿಸಿದ ಉದಾರಿಕರಣ ಹಾಗೂ ಶಾಸಗೀಕರಣದ ಗಾಳಿಯಿಂದಾಗಿ ದೇಶದ ದೂರವಾಣಿ ಸೇವೆಯಲ್ಲಿ ಗಮನಾರ್ಹ ಬದಲಾವಣೆಗಳಾದವು. ಏರ್‌ಟೆಲ್, ಹಟ್ಟೆ ಸ್ಯಾಮ್‌ಸಂಗ್, ನೋಕಿಯಾ, ಟಾಟಾ ಇಂಡಿಕಾಮ್, ರಿಲೆಯನ್ಸ್, ಬೆನ್‌ಕ್ಸ್ ಮುಂತಾದ ಶಾಸಗಿ ಉದ್ದೇಶದಲ್ಲಿ ವೈವಿಧ್ಯಮಯ ದೂರವಾಣಿ ಸೇವೆಯನ್ನು ನೀಡುತ್ತಿದೆ. ಭಾರತೀಯ ಟೆಲಿಕಾಂ ಉದ್ದೇಶವು ಆರಂಭದಲ್ಲಿ ವಿದೇಶ್ ಸಂಚಾರ ನಿಗಮ (ಲಿ) (೧೯೯೫) (ಬಿ.ಎಸ್.ಎನ್.ಎಲ್.) ಎಂದೂ, ನಂತರದಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಎಂದೂ ತನ್ನ ಹೆಸರನ್ನು ಮಾರ್ಪಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಉತ್ತಮ

ಸೇವಾಸೌಕರ್ಯಗಳನ್ನು ನೀಡಲು ಆರೋಗ್ಯಕರವಾಗಿ ಸ್ಥಿರಸುತ್ತಿದೆ. ವಿವಿಧ ಖಾಸಗಿ ದೂರವಾಣಿ ಉದ್ದೇಶಗಳ ಪ್ರವೇಶದಿಂದಾಗಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದೂರವಾಣಿ ಸೇವಾ ಸೌಲಭ್ಯ, ದೂರವಾಣಿ ಸಾಧನ ಹಾಗೂ ದರಪ್ರಮಾಣಗಳು ಗಣನೀಯ ಪ್ರಮಾಣದಲ್ಲಿ ಸುಧಾರಿಸಿವೆ. ಈ ನಿಟ್ಟನಲ್ಲಿ ಇಂಡಿಯಾ ಹಾಗೂ ಇಂಡಿಯಾ ರಾಷ್ಟ್ರೀಯ ದೂರವಾಣಿ ಸಂಪರ್ಕ ನೀತಿ (ಎನ್.ಟಿ.ಪಿ) ಕಾಯ್ದೆಗಳ ಪಾತ್ರ ಉಲ್ಲೇಖಿಸಿದೆ. ಸೆಲ್‌ಫೋನ್ (ಮೊಬೈಲ್), ಅಂತರೋಜಾಲ ಮುಂತಾದ ಸೇವೆಗಳು ಗ್ರಾಹಕರಿಗೆ ಲಭ್ಯವಿದೆ. ಕೇಬಲ್ ಆಧಾರಿತ ದೂರವಾಣಿಗಳಿಗೆ ಬದಲು ಒಂದು ಅಥವಾ ಒಂದಕ್ಕಿಂತ ಹೆಚ್ಚು ಪಾಯಿಂಟ್ ಹೊಂದಿರುವ ತಂತ್ರಜ್ಞತ್ವ (ಪ್ರೋಲೆನ್) ಅಥವಾ ರೇಡಿಯೋ ವ್ಯವಸ್ಥೆಯ ದೂರವಾಣಿಗಳ ಉಪಯೋಗದಿಂದಾಗಿ ದೂರವಾಣಿ ಸೇವೆ ಸರಳವೂ ಪರಿಣಾಮಕಾರಿಯೂ ಆಗಿದ್ದು, ಹೆದ್ದಾರಿ (ರೈಲುಮಾರ್ಗ) ಹಾಗೂ ಗ್ರಾಸೋಪ್‌ಪ್ರೋ ಲೈನ್‌ಗಳ ಬದಿಯಲ್ಲಿ, ಆಫ್‌ಕೆಲ್ ಪ್ರೈಬೆಲ್ ಕೇಬಲ್‌ಗಳ ಜೋಡಣೆಯಿಂದಾಗಿ ವಿವಿಧ ನಗರಗಳ ನಡುವೆ ಸಂಪರ್ಕ ಸರಳಗೊಳ್ಳುವಂತಾಗಿದೆ. ಅದರಲ್ಲಿ ಅಲ್ಟ್‌ಡೈಪ್‌ವೇವ್ ಮಲ್ಟಿಪ್ಲಿಕೆಂಗ್ ತಂತ್ರದ ಅಳವಡಿಕೆಯಿಂದಾಗಿ ಪ್ರಸರಣ ವೆಚ್ಚುವೂ ಗಣನೀಯವಾಗಿ ಇಂದಿನ್ನು ಮುಂದಿನ ವರ್ಷಗಳಲ್ಲಿ ಇದು ಮತ್ತೆಷ್ಟು ಕಡಿಮೆಯಾಗಬಹುದೆಂದು ನಿರ್ಣಯಿಸಲಾಗಿತ್ತು. ಇಂಡಿಯಾ ರಾಷ್ಟ್ರೀಯ ದೂರಸಂಪರ್ಕ ನೀತಿಯಿಂದಾಗಿ ರೈಲ್‌ಪ್ಲೇಟ್ ವಿದ್ಯುತ್ ಹಾಗೂ ಗ್ರಾಸೋ ಕಂಪನಿಗಳು ಅಫ್‌ಕೆಲ್ ಪ್ರೈಬೆಲ್ ಕೇಬಲ್ ಸಂಪರ್ಕವನ್ನು ರಚಿಸಿ, ದೂರವಾಣಿ ಉದ್ದೇಶಗಳಿಗೆ ಗುತ್ತಿಗೆ ಇಲ್ಲವೇ ಮಾರಾಟ ಮಾಡಬಹುದಾಗಿದೆ. ಗ್ರಾಸೋ ಅಥಾರಿಟಿ ಆಫ್ ಇಂಡಿಯಾ ಈ ನಿಟ್ಟನಲ್ಲಿ ಕಾರ್ಯತೀರ್ಥವಾಗಿದ್ದು, ಭಾರತೀಯ ಸಂಚಾರ ನಿಗಮಕ್ಕೆ ಪ್ರಬುಲ ಪ್ರತಿಸ್ಥಿರ್ವಾಯಾಗಲಿದೆ. ಸ್ಥಿರದೂರವಾಣಿ(ಲ್ಯಾಂಡ್ ಲೈನ್)ಗಳ ಬೇಡಿಕೆ ಕ್ರಮೇಣ ಕಡಿಮೆಯಾಗುತ್ತಿದ್ದು, ಮೊಬೈಲ್ ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬಿ.ಎಸ್.ಎನ್.ಎಲ್. ಮೊಬೈಲ್ ಫೋನ್‌ಗಳ (೨೦೦೯) ಅಗಮನ, ಖಾಸಗಿ ದೂರವಾಣಿ ಮೊಬೈಲ್ ಫೋನುಗಳಿಗೆ ದುಬಾರಿ ಬೇಲೆ ಹಾಗೂ ಬೇಡಿಕೆಯನ್ನು ಗಣನೀಯವಾಗಿ ಇಂಜಿನಿಯರಿಗಳಿಗೆ ಇಂಜಿನಿಯರಿಗಳಿಗೆ ಇಡೀ ಪ್ರಾಯ ಮಾಡಿದ್ದು.

ಮೊಬೈಲ್ ಫೋನುಗಳು ವರ್ಣರಂಜಿತವಾಗಿದ್ದು, ವೀಡಿಯೋಗೇಮ್ಸ್, ಕ್ಯಾಮರಾ, ದೂರದರ್ಶನ, ಎಸ್.ಎಂ.ಎಸ್. ರವಾನೆ, ಕಂಪ್ಯೂಟರ್ ಸೌಲಭ್ಯಗಳೇ ಮುಂತಾದ ವ್ಯವಹಾರಿಗಳ ಸೌಕರ್ಯಗಳನ್ನು ಹೊಂದಿದ್ದು, ಗಣಕಯಂತ್ರಗಳಾಗಿ ಮಾರ್ಪಾಟಿಗೆ ದೇಶವ್ಯಾಪಿ ಸಂಪರ್ಕ ಕಲ್ಪಿಸುವಲ್ಲಿ ಯಂತಸ್ಸಿಯಾಗುತ್ತಿರುವ ಬಿ.ಎಸ್.ಎನ್. ಎಲ್. ರಾಷ್ಟ್ರೀಯ ಹೆದ್ದಾರಿ, ಪ್ರಮುಖ ರೈಲುಮಾರ್ಗಗಳಲ್ಲಿ ಬರುವ ಪಟ್ಟಣಗಳೂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ದೂರವಾಣಿ ಸಂಪರ್ಕವನ್ನು ಒದಗಿಸುತ್ತಿದೆ. ಬಿ.ಎಸ್.ಎನ್.ಎಲ್. ಮೊಬೈಲ್‌ಗಳಾಗಿ, ಅದರಲ್ಲಿ ನಂತರ ಪಾವತಿ ಮಾಡುವ ಸೆಲ್‌ಫೋನ್ ಹಾಗೂ ಮುಂದಾಗಿ ಪಾವತಿ ಮಾಡುವ ಎಕ್ಸ್‌ಗಳಿಗೆ ಮಾರುಕಟ್ಟಿಯಲ್ಲಿ ಅಧಿಕ ಬೇಡಿಕೆ ಇದೆ.

ಭಾರತದಲ್ಲಿ ಅಂತರೋಜಾಲ ಸೇವೆಯನ್ನು ಇಂಡಿಯಿಂದ ಬಿ.ಎಸ್.ಎನ್.ಎಲ್.ನ ಮೂಲಕ ನೀಡಲಾರಂಭಿಸಿದ ದೂರವಾಣಿ ಇಲಾಖೆಯ ಏಕಸ್ವಾಮ್ಯತೆ ಇಂಡಿಯಾ ರದ್ದಾಯಿತು. ತತ್ವರಿಣಾಮವಾಗಿ ಇಂದು ಈ ಸೇವೆಯನ್ನು ಗ್ರಾಹಕರಿಗೆ ಖಾಸಗಿ ಕಂಪನಿಗಳೂ ಒದಗಿಸುತ್ತಿವೆ. ಆದರೂ ಖಾಸಗಿ ವಲಯಗಳ ಪ್ರಬುಲ ಸ್ಥಿರ್ವಾಯ ನಡುವೆಯೂ ಗ್ರಾಹಕರಿಗೆ ಅಲ್ಪವೆಚ್ಚದಲ್ಲಿ ಅಂತರೋಜಾಲ ಸೇವೆಯನ್ನು ನೀಡಲು ಬಿ.ಎಸ್. ಎನ್.ಎಲ್. ಯತ್ನಿಸುತ್ತಿದೆ. ಮುಂಬಯಿ ಹಾಗೂ ದೆಹಲಿ ನಗರಗಳ ದೂರವಾಣಿ ವ್ಯವಸ್ಥೆಗೆಂದೇ ದೂರವಾಣಿ ಇಲಾಖೆಯು ಮಹಾನಗರ ಟೆಲಿಫೋನ್ ನಿಗಮ ಲಿ. ಎಂಬ ಪ್ರತ್ಯೇಕ ಕಾರ್ಮೇರೇಷನನ್ನು (ಎಂ.ಟಿ.ಎನ್. ಎಲ್.) ರಚಿಸಿದ್ದು, ದೇಶದ ಇತರ ಭಾಗಗಳ ದೂರವಾಣಿ ವ್ಯವಸ್ಥೆ, ಬಿ.ಎಸ್.ಎನ್.ಎಲ್.ನ ಪ್ರಾಯಗಳಿಗೆ ಒಳಪಟ್ಟಿದೆ. ಸ್ಥಿರದೂರವಾಣಿಗಳಿಗೆ ಎ.ಎಂ.ಎಸ್. ಸೇವೆಯನ್ನು ಬಿ.ಎಸ್.ಎನ್.ಎಲ್. ನೀಡಲು ಮುಂದಾಗಿದ್ದು, ಇದರಿಂದ ಗ್ರಾಹಕರು ತಮಗೆ ಬರುವ ಕರೆ ಸಂದೇಶಗಳನ್ನು ತಪ್ಪದೆ ಪಡೆಯಬಹುದಾಗಿದೆ.

೪೪

ಭಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್

ಕೋಷ್ಟಕ ೨.೩: ವಿಭಜನಾ ಮೂವಣದಲ್ಲಿ ಜಿಲ್ಲೆಯಲ್ಲಿದ್ದ ಅಂಚಿ, ತಂತ್ರಿ ಹಾಗೂ ದೂರವಾಣಿ ಕಚೇರಿಗಳ ವಿವರ

ವರ್ಷ	ಅಂಚೆಕಚೇರಿಗಳು	ತಂತ್ರಿಕಚೇರಿಗಳು	ದೂರವಾಣಿ ಕಚೇರಿಗಳು	ದೂರವಾಣಿ	ರೇಡಿಯೋ
೧೯೬೫	೧೨೫	೩೨	-	೩೧೬	೧೬೬೦೨
೧೯೭೦	೧೯೬	೪೬	-	೪೨೨	೨೪,೨೫೫
೧೯೭೨	೧೯೪	೪೯	೩೨	೧೫೨೮೮	ಮಾಹಿತಿ ಲಭ್ಯವಿಲ್ಲ
೧೯೭೫	೧೯೯	೧೪೫	೪೧	೫೨೨	ಮಾಹಿತಿ ಲಭ್ಯವಿಲ್ಲ

ಆದಾರ : ಜಿಲ್ಲಾ ಅಂಕಿತಗಳ ಸೋಣ ರೇಖೆ, ರೇಖೆ, ರೇಖೆ ಹಾಗೂ ರೇಖೆ

ಕೋಷ್ಟಕ ೨.೪: ಜಿಲ್ಲೆಯಲ್ಲಿದ್ದ ಅಂಚಿ, ತಂತ್ರಿ ಹಾಗೂ ದೂರವಾಣಿ ಕಚೇರಿಗಳ ವಿವರ

ವರ್ಷ	ಅಂಚೆಕಚೇರಿ	ಅಂಚಿ ಸೌಲಭ್ಯ	ಅಂಚಿ, ತಂತ್ರಿ ಸೌಲಭ್ಯ	ಅಂಚಿತಂತ್ರಿ ದೂರವಾಣಿ ಸೌಲಭ್ಯ	ತಂತ್ರಿ ಕಚೇರಿಗಳು	ದೂರವಾಣಿ ವಿನಿಮಯ ಕೇಂದ್ರಗಳು	ಒಳಕೊಂಡಿರುವ ದೂರವಾಣಿಗಳ ಸಂಖ್ಯೆ
೧೯೬೮	೨೦೧	೪೮	೪೮	೧೫೬	-	೪೧	೨೬೬೫
೧೯೭೧	೨೨೨	೪೨	೧೫೬	೧೫೬	-	೫೯	೨೨೦೨
೧೯೭೨	೨೨೪	೪೨	೧೫೬	೧೫೬	೪೨೨	೧೫,೨೫೨	ಮಾಹಿತಿ ಲಭ್ಯವಿಲ್ಲ
೧೯೭೫	೨೨೬	೧೪೫	೧೫೬	೧೫೬	೫೨೨	೫೨೨	೨೦,೨೦೦
೧೯೭೬	೨೨೮	-	-	-	೨೫೫	೪೧	೨೬,೨೫೫
೧೯೭೮	೨೨೨	-	-	-	-	೪೨೨	೧೨,೨೫೨
೧೯೮೦	೨೨೪	-	-	-	-	೫೨೨	೧೨,೨೫೨
೧೯೮೧	೨೨೫	-	-	-	-	೫೨೨	೧೧,೨೫೨

**ಕೋಷ್ಟಕ ೨.೫: ಜಿಲ್ಲೆಯಲ್ಲಿದ್ದ ಅಂಚಿ ಕಚೇರಿ ಹಾಗೂ ದೂರವಾಣಿ ಸೇವೆಗಳ ತಾಲೂಕುವಾರು ವಿವರ
೨೦೦೯ ಹಾಗೂ ೨೦೧೦ರ ಮಾರ್ಚ್ ಅಂತ್ಯಕ್ಕೆ**

ತಾಲೂಕು	ಅಂಚೆಕಚೇರಿಗಳು	ದೂರವಾಣಿ ವಿನಿಮಯ ಕೇಂದ್ರಗಳು	ಜಾಲ್ತೆಯಲ್ಲಿದ್ದ ಸ್ಥಿರ ದೂರವಾಣಿಗಳು
	೨೦೦೯ ೨೦೧೦	೨೦೦೯ ೨೦೧೦	೨೦೦೯ ೨೦೧೦
ಭಾಮರಾಜನಗರ	೪೬ ೪೨	೧೫೬ ೧೫೬	೪೨೦ ೪೧
ಸುಂಡುಪ್ಪೆಚೆ	೫೫ ೫೯	೧೫೬ ೧೫೬	೨,೮೧೨ ೨,೮೧೨
ಕೊಕ್ಕೆಗಾಲ	೪೨ ೪೨	೧೫೬ ೧೫೬	೨,೮೦೯ ೨,೮೦೯
ಯಳಂಡೂರು	೨೬ ೨೬	೨ ೨	೨೦೧ ೨೦೧
ಒಟ್ಟು	೧೮೨ ೧೦೨	೪೨೨ ೪೨೨	೧೧,೨೫೨ ೧೧,೨೫೨

ಆಕಾಶವಾಣಿ

೧೦ನೇಯ ಶತಮಾನದ ನಾಲ್ಕನೇಯ ದಶಕದಲ್ಲಿ (೧೯೫೫) ಬಳಕೆಗೆ ಬಂದ ರೇಡಿಯೋಗಳು, ಶತಮಾನದುದ್ದಕ್ಕೂ ನಿರಂತರವಾಗಿ ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಪಾತ್ರವಹಿಸಿವೆ. ಆದರೆ ಇಲ್ಲಾರಿಂದ ಈಚೆಗೆ ದೂರದರ್ಶನದರ್ಶಕ ದೃಶ್ಯ-ಶ್ರವಣ ಸಮೂಹ ಮಾಡ್ಯಮದ ಆಗಮನದೊಂದಿಗೆ ಸ್ಪಷ್ಟ ಹಿನ್ನಡೆಯುಂಟಾಯಿತು. ಆದರೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲುವುದರ ಜೊತೆಗೆ ಎಫ್.ಎಂ. ಸೌಕರ್ಯವನ್ನು ಒದಗಿಸುವ ಮೂಲಕ ಮತ್ತೆ ಮಹತ್ವ ಪಡೆಯುತ್ತಿದೆ. ನೂತನವಾಗಿ ಇಂಡಿಯಿನಲ್ಲಿ ಅಂತರ್ರಷ್ಟಕ್ಕೆ ಬಂದ ಚಾಮರಾಜನಗರ ಜಿಲ್ಲೆಗೆ ಬಹು ಹಿಂದಿನಿಂದಲೂ ಮೈಸೂರು ಆಕಾಶವಾಣಿ ಕೇಂದ್ರವೇ ರೇಡಿಯೋ ಸೌಕರ್ಯ ನೀಡುವ ಕೇಂದ್ರವಾಗಿದ್ದು, ಮೈಸೂರು ಕೇಂದ್ರಕ್ಕೆ ಶ್ರೀಮಂತ ಪರಂಪರೆ ಇದೆ. ಮೈಸೂರು ನಗರದಲ್ಲಿ ಇಂಡಿಯಿನಲ್ಲಿ ಹಿಂದೆಯೇ ರೇಡಿಯೋ ಸ್ವೇಚ್ಛನ್ ಸ್ವಾಂತಿಕಿಸಿದ ಹೆಗ್ಲಿಕೆ ಸ್ವಳೀಯ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಎಂ.ವಿ. ಗೋಪಾಲಸ್ವಾಮಿಯವರಿಗೆ ಸಲ್ಲಾತ್ದೆ. ಅವರು ಮೈಸೂರಿನಲ್ಲಿ ಖಾಸಗಿ ಪ್ರಸಾರ ಕೇಂದ್ರವನ್ನು ಇಂಡಿಯಿರ ಸೆಪ್ಪೆಂಬರ್ ಇಂರಂದು ಆರಂಭಿಸುವ ಮೂಲಕ ಮೈಸೂರು ರಾಜ್ಯದಲ್ಲಿ ರೇಡಿಯೋ ಯುಗಕ್ಕೆ ನಾಂದಿಯನ್ನು ಹಾಡಿದರು. ಅಷ್ಟೇ ಅಲ್ಲದೇ ಆಕಾಶವಾಣಿ ಎಂಬ ನಾಮಾಂಕಿತವನ್ನೂ ನೀಡಿದವರೂ ಅವರೇ ಎಂಬ ಅಭಿಪ್ರಾಯವೂ ಇದೆ. ಈ ಕೇಂದ್ರವನ್ನು ಇಂಡಿಯಿನಲ್ಲಿ ಸಂಸ್ಥಾನದ ಸರ್ಕಾರ ತನ್ನ ಅಧೀಕ್ಷತೆ ತೆಗೆದುಕೊಂಡಿತು. ಮುಂದೆ ಈ ಕೇಂದ್ರವನ್ನು ಏಟಿಲ್ ಬಂದು, ಇಂಡಿಯಿನಲ್ಲಿ ಕೇಂದ್ರ ಸರ್ಕಾರದ ಆಲ್ ಇಂಡಿಯಾ ರೇಡಿಯೋ ತನ್ನ ವಶಕ್ಕೆ ತೆಗೆದುಕೊಂಡಿತು. ಆನಂತರ ಇಂಡಿಯಿನಲ್ಲಿ ಬೆಂಗಳೂರಿಗೆ ಇದನ್ನು ಸ್ಥಳಾಂಶರಿಸಲಾಯಿತು. ಆದರೆ ಮುಂದೆ ಇಲ್ಲಾರಿ ನವೆಂಬರ್ ನಲ್ಲಿ ಮೈಸೂರು ಆಕಾಶವಾಣಿ ಕೇಂದ್ರವನ್ನು ಬಂದು ಕಿ.ವ್ಯಾ. ಸಾಮಧ್ಯದ ಟ್ರಾನ್ಸ್‌ಮಿಟರ್‌ನೊಂದಿಗೆ ಮೈಸೂರಿನಲ್ಲೇ ಪುನರಾರಂಭಿಸಲಾಯಿತು. ಮುಂದೆ ಇಂಡಿಯಿನಲ್ಲಿ ಇದನ್ನು ಸ್ವತಂತ್ರ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು. ಈ ಕೇಂದ್ರದ ಕಾರ್ಯಕ್ರಮಗಳೂ ಸೇರಿದಂತೆ, ಬೆಂಗಳೂರು, ಭದ್ರಾವತಿ, ಧಾರವಾಡ ಮುಂತಾದ ಆಕಾಶವಾಣಿ ನಿಲಯಗಳ ಕಾರ್ಯಕ್ರಮಗಳು ಇಂದಿನ ಚಾಮರಾಜನಗರ ಜಿಲ್ಲೆ ಪ್ರದೇಶದಕ್ಕೆ ಹಿಂದಿನಿಂದಲೂ ಲಭ್ಯವಿದ್ದು, ದೂರದರ್ಶನದ ಆಗಮನದವರೆಗೆ ರೇಡಿಯೋ ಅತ್ಯಂತ ಪ್ರಮುಖ ಮನರಂಜನಾ ಮಾಡ್ಯಮವಾಗಿತ್ತು. ಆನಂತರ ಹಿನ್ನಡೆ ಕಂಡ ರೇಡಿಯೋ ಮಾಡ್ಯಮ, ಎಫ್.ಎಂ. ಚಾನಲ್ಲುಗಳನ್ನು ಆರಂಭಿಸುವ ಮೂಲಕ ಮತ್ತೆ ಜನಪ್ರಿಯತೆ ಗಳಿಸುತ್ತಿದ್ದು, ಖಾಸಗಿ ಎಫ್.ಎಂ.ಚಾನಲ್ಲುಗಳೂ ಕಾರ್ಯಪ್ರವರ್ತನಾಗಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿವೆ. ಇಲ್ಲಾರಿ ರವರೆಗೆ ರೇಡಿಯೋ ಮಾಲೀಕರು ಅಂಚೆ ಕೆಂಪಿಯಿಂದ ಪರವಾನಗಿ ಪಡೆಯುವ ಹಾಗೂ ನವೀಕರಿಸುವ ವ್ಯವಸ್ಥೆ ಇತ್ತು. ಆನಂತರದಲ್ಲಿ ಅದನ್ನು ರದ್ದುಪಡಿಸಲಾಯಿತು. ಇದರಿಂದಾಗಿ, ಜಿಲ್ಲೆಯಲ್ಲಿ ರೇಡಿಯೋ, ಎಫ್ ಎಮ್, ಸೌಕರ್ಯವನ್ನು ಹೊಂದಿರುವವರ ಪ್ರಮಾಣ ಎಷ್ಟೇಂದು ಸ್ಪಷ್ಟವಾಗುವುದಿಲ್ಲ. ಇಂದು ಜರವಾಣಿ (ಮೊಬೈಲ್) ಗಳು ಎಫ್.ಎಂ. ಸೌಕರ್ಯವನ್ನು ಒದಗಿಸುತ್ತಿದ್ದು, ಮೊಬೈಲ್ ಗಳು ಸುಲಭವಾಗಿ ಗ್ರಾಹಕರನ್ನು ತಲುಪುತ್ತಿರುವ ಹಿನ್ನೆಲೆಯಲ್ಲಿ ರೇಡಿಯೋ ಮತ್ತೆ ತನ್ನ ಮಹತ್ವವನ್ನು ಗಳಿಸುತ್ತಿದೆ.

ದೂರದರ್ಶನ

ಸಮೂಹ ಮಾಡ್ಯಮಗಳಲ್ಲಿ ಅತ್ಯಂತ ಪ್ರಮುಖವಾಗಿರುವ ದೂರದರ್ಶನವು ಇಂಡಿಯಿನಲ್ಲಿ ಹಿಂದೆಯೇ ಪ್ರವೇಶಿಸಿದರೂ ಅದು ಗುಲಬಗಾರ ಮೂಲಕ ಕನಾರ್ಟಿಕಕ್ಕೆ ಕಾಲೀಣಿದ್ದು ಇಲ್ಲಾರಿ. ಮುಂದೆ ಇಂಡಿಯಿನಲ್ಲಿ ದೂರದರ್ಶನ ಕೇಂದ್ರವು ಬೆಂಗಳೂರಿನಲ್ಲಿ ಆರಂಭಗೊಂಡ ನಂತರ ಅದರ ಸೌಲಭ್ಯ ಈ ಜಿಲ್ಲೆಗೂ ದೂರೆಯಲಾರಂಭಿಸಿದ್ದು, ಕಡಿಮೆ ಸಾಮಧ್ಯದ ದೂರದರ್ಶನ ಮರುಪ್ರಸರಣ ಕೇಂದ್ರವು ಮೈಸೂರಿನಲ್ಲಿ ಇಲ್ಲಾರಿ ಅಕ್ಷಯ್ಯಾಬರ್ ಬಂದರಂದು ಸ್ಥಾಪನೆಗೊಂಡ ನಂತರವೇ. ೧೦೦ ಮೀ ಎತ್ತರದ ಗೋಮರವನ್ನು ೧೦೦ ವ್ಯಾಟ್ ಸಾಮಧ್ಯದ ಟ್ರಾನ್ಸ್‌ಮಿಟರ್ ಜೋಡಣೆಯನ್ನೂ ಹೊಂದಿದ್ದ ಈ ಕೇಂದ್ರದ ಪ್ರಸರಣ ಸಾಮಧ್ಯವು ಇಂಫಿ ಕಿ.ಮೀ. ವ್ಯಾಸದ ಪ್ರದೇಶವಾಗಿದ್ದು, ೮.೬ ಲಕ್ಷ ಜನಕ್ಕೆ ಮನರಂಜನೆ ದೂರೆಯುತ್ತಿತ್ತು. ಬೆಂಗಳೂರು

ದೂರದರ್ಶನ ಕೇಂದ್ರ ಮೇಲ್ವಿಚನ್‌ಗೆ ರಿದ್ವರಿಂದ ಹಾಗೂ ಪ್ರಸರಣ ಕೇಂದ್ರಗಳನ್ನು ಕೇಂದ್ರದೊಂದಿಗೆ ನೇರ ಜೋಡಿಸಿರುವುದರಿಂದ ಇಂದು ದೂರದರ್ಶನ ಸೌಲಭ್ಯ ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನೂ ತಲುಪಿದ್ದು, ಖಾಸಗಿ ಚಾನೆಲ್‌ಗಳು ಕಾರ್ಕ್ಯೂಮವನ್ನು ಸ್ವತಂತ್ರವಾಗಿ ನೀಡುತ್ತಿವೆ. ಸ್ಥಳೀಯ ಕೇಬಲ್ ಜಾಲ ವ್ಯವಸ್ಥೆಯ ಜೊತೆಗೆ ದೂರದರ್ಶನ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳು ನೀಡುತ್ತಿರುವ ಡ್ಯೂರೆಕ್ಸ್ ಟೊ ಹೋಮ್ (DTH) ಸೇವೆಯು ಹೆಚ್ಚಿಕ್ಕೆ ಜನಪ್ರಿಯವಾಗುತ್ತಿದೆ.

ವಿಶ್ರಾಂತಿಗ್ರಹಗಳು

ಆರಂಭದಲ್ಲಿ ಮರದ ಬುಡ-ಮೊಟರ್‌ಗಳಲ್ಲಿ, ಮರದ ಮೇಲೆ, ಬೆಟ್ಟದ ತಪ್ಪಲು, ಕಲ್ಲಾಸರೆ, ನಿಸರ್ಗಗವಿಗಳಲ್ಲಿ ಆಸರೆ ಪಡೆದಿದ್ದ ಅಲೆಮಾರಿ ಮಾನವ, ಕ್ರಮೇಣ ಕಾಡುಕಡಿಮೆ ಬೇಸಾಯ ಆರಂಭಿಸುವ ಮೂಲಕ ಒಂದೆಡೆ ನೆಲೆಯೂರಿ, ಜನವಸತಿಗಳು ರೂಪಗೊಂಡಿದ್ದ ಇತಿಹಾಸ. ಕಾಲಕ್ರಮೇಣ ಆದ ಸಾಮಾಜಿಕ ಬೆಳವಣಿಗೆಯಿಂದಾಗಿ ಮಾನವ ವಸತಿಗಳ ವಿಸ್ತರಣೆ, ವಿತರಣೆಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧದೇ ತಲೆ ಎತ್ತಿದ ಹಟ್ಟಿ, ಗ್ರಾಮ, ಉಳಿ, ಮುಂತಾದ ಮಾನವ ವಸತಿ ನೆಲೆಗಳು, ಸಾಂಸ್ಕೃತಿಕ ವಿಕಾಸದಿಂದಾಗಿ, ನಾನಾ ಮಜಲುಗಳು ರೂಪಗೊಂಡು ಪರಸ್ಪರ ಸಂಪರ್ಕ ಅಗತ್ಯವಾದಾಗ ಪ್ರಯಾಣ ಅನಿವಾರ್ಯವಾಯಿತು. ವಿವಿಧ ಉದ್ದೇಶಗಳಿಗಾಗಿ ಮಾನವ ಕೈಗೊಂಡ ಪ್ರಯಾಣಗಳು, ನಾನಾ ದಿಕ್ಕಿನಲ್ಲಿ ಮಾನವ ಪ್ರಗತಿಗೆ ದಾರಿ ಮಾಡಿಕೊಟ್ಟವು.

ತತ್ವರಿಣಾಮವಾಗಿ ಪ್ರಯಾಣಿಕರಿಗೆ ಮಂಟಪ, ಗುಡಿ, ಮತ, ಧರ್ಮಶಾಲೆ, ಧರ್ಮಸತ್ರ, ಅರವಟ್ಟಿಗೆ, ಮುಂತಾದವು ನೀರು ನೆರಳಿನ ಜೊತೆಗೆ ತಂಗಲು ತಾತ್ಕಾಲಿಕ ಸೌಲಭ್ಯವನ್ನು ಒದಗಿಸುವ ಉತ್ತಮ ಪರಂಪರೆ ಬಹು ಹಿಂದಿನಿಂದಲೂ ರೂಢಿಯಲ್ಲಿದ್ದು, ಆಳರಸರು, ದಂಡನಾಯಕರು ಶ್ರೀಮಂತ ವರ್ತಕರು, ಧಾರ್ಮಿಕರು ಹಾಗೂ ದಾನಿಗಳು ಮಾರ್ಗಾಯಾಸ ಪರಿಹಾರಕ್ಕಾಗಿ ವಿಶ್ರಾಂತಿ ಮಂಟಪ, ಅರವಟ್ಟಿಗೆ, ಕೊಳ, ತೋಪುಗಳನ್ನೂ ಮಾರ್ಗಮಧ್ಯದಲ್ಲೂ ಪ್ರಮುಖ ತೀರ್ಥಕ್ಷೇತ್ರಗಳಲ್ಲೂ ನಿರ್ಮಿಸುತ್ತಿದ್ದು, ತಲೆಹೊರೆಯನ್ನು ಇಳಿಸಲು ಅನುಕಾಲವಾಗುವಂತಹ ನಿಲುಸುಗಲ್ಲು (Head Resters), ಮತ್ತು ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿದ್ದರು. ದೇವಾಲಯದ ಪ್ರಕಾರ ಮಂಟಪ, ಹಾಗೂ ಕೈಸಾಲೆ ಮಂಟಪಗಳು ಭಕ್ತಾದಿಗಳಿಗೆ ತಂಗಲು ಅವಕಾಶ ಕಲ್ಲಿಸಿಕೊಡುತ್ತಿದ್ದು, ಹಲವೆಡೆ ಅದಕ್ಕೆಂದೇ ಪ್ರತ್ಯೇಕ ಭಕ್ತಿಗಳಿರುತ್ತಿದ್ದವು. ಮತಗಳೂ ಈ ನಿಟ್ಟನಲ್ಲಿ ಭಕ್ತಾದಿಗಳಿಗೆ ಸೌಕರ್ಯ ಕಲ್ಲಿಸುತ್ತಿದ್ದವು. ಜಿಲ್ಲೆಯ ಹರದನಹಳ್ಳಿ, ಗೋಪಾಲಸ್ವಾಮಿ ಬೆಟ್ಟ, ನರಸಮಂಗಲ, ಬಿಳಿಗಿರಿರಂಗನಬೆಟ್ಟ, ಮಲೆಯೂರು, ಮಲೆಮಹಂತ್ಯರ ಬೆಟ್ಟ, ಅಗರ, ಮುಡಿಗೊಂಡ, ಮುಂತಾದ ತೀರ್ಥಕ್ಷೇತ್ರಗಳು ಭಕ್ತರಿಗೆ ಜಾತ್ರೆ, ಹಬ್ಬ ಹರಿದಿನಗಳಲ್ಲಿ ತಂಗಲು ತಾತ್ಕಾಲಿಕ ಸೌಕರ್ಯ ಕಲ್ಲಿಸಿದ್ದವು.

ಆದಾಗ್ಯಾತ್ಮಕ ದೃಷ್ಟಿಯಿಂದ ಪ್ರವಾಸ ಕೈಗೊಳ್ಳುತ್ತಿದ್ದ ಆಸ್ಥಾನದ ಗ್ರಾಮ, ಅಧಿಕಾರಿಗಳಿಗಾಗಿ, ಸಾರ್ವತ್ರಿಕ ವಸತಿ ವ್ಯವಸ್ಥೆಯನ್ನು, ಬ್ರಿಟಿಷರ ಆಗಮನದೊಂದಿಗೆ ವ್ಯವಸ್ಥಿತವಾಗಿ ರೂಪಗೊಳಿಸಲಾಯಿತು. ತತ್ವರಿಣಾಮವಾಗಿ ಮುಸಾಫರ್‌ಖಾನ, ಪ್ರವಾಸಿಮಂದಿರ, ಮುಂತಾದವು ಪ್ರಮುಖ ಪಟ್ಟಣಗಳಲ್ಲಿ, ಮುಖ್ಯ ಹೆದ್ದಾರಿಗಳಲ್ಲಿ ಅಸ್ತಿತ್ವಕ್ಕೆ ಬಂದವು. ಪ್ರಮುಖ ಅಂಚೆಮಾರ್ಗಗಳಲ್ಲಿ ಡಾಕ್ ಬಂಗಲೆಗಳು ಅಸ್ತಿತ್ವಕ್ಕೆ ಬಂದು ಅವುಗಳ ನಿಯಂತ್ರಣವೂ ಅಂಚೆ ಇಲಾಖೆಗೆ ಸೇರಿತ್ತು. ಱೆಲೆಕ್ಟ್ರಿಕ್ ವೇಳೆಗೆ ಮದ್ರಾಸ್ ಪ್ರಾಂತದಲ್ಲಿದ್ದ ಇಂದಿನ ಕೊಳ್ಳೆಗಾಲ ತಾಲೂಕು ಪ್ರದೇಶದಲ್ಲಿ ಕೊಳ್ಳೆಗಾಲ ಹಾಗೂ ರಾಮಾಪುರಗಳಲ್ಲಿ ಎರಡು ಮಲಗುವ ಕೊಳೆಯನ್ನು ವಿಶ್ರಾಂತಿಗ್ರಹ; ಬೈಲೂರು ಹಾಗೂ ಲೊಕ್ಕನಹಳ್ಳಿಯಲ್ಲಿ ಒಂದೇ ಕೊರಡಿಯಳ್ಳಿ ವಿಶ್ರಾಂತಿಗ್ರಹಗಳು ತಾಲೂಕು ಬೋದ್ರೋ

ನಿಯಂತ್ರಣಾದಡಿ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲದೇ ಬೈಲಾರು ಹಾಗೂ ಲೋಕನಾಹಳ್ಳಿಗಳಲ್ಲಿ ಏಕಕೆಲೆತಡಿಯುಳ್ಳ ಪ್ರತ್ಯೇಕ ಪ್ರವಾಸಿಮಂದಿಗಳನ್ನು ಅರಣ್ಯ ಇಲಾಖೆಯೇ ನಿರ್ವಹಿಸುತ್ತಿತ್ತು. ಇವುಗಳಲ್ಲಿ ಬೈಲಾರನ್ನು ಹೊರತುಪಡಿಸಿ, ಕೊಳ್ಳೆಗಾಲ, ಲೋಕನಾಹಳ್ಳಿ ಹಾಗೂ ರಾಮಾಪುರದ ಪ್ರವಾಸಿ ಬಂಗಲೆಗಳಲ್ಲಿ ಕುದುರೆಲಾಯವೂ ಇದ್ದಿತಾದರೂ ಪ್ರವಾಸಿಗಳಿಗೆ ಉಂಟಾದ ವ್ಯವಸ್ಥೆ ಇರಲಿಲ್ಲ. ಇವುಗಳ ಜೊತೆಗೆ ತಾಲೂಕಿನ ಹನೂರು, ಕೌಡಳ್ಳಿ, ಬೈಲಾರು ಹಾಗೂ ಲೋಕನಾಹಳ್ಳಿಗಳಲ್ಲಿ ಸ್ಥಳೀಯ ನಿರ್ಧಿಯಿಂದ ನಡೆಸುತ್ತಿದ್ದ ಧರ್ಮಸತ್ರಗಳು ಇದ್ದವಾದರೂ ಆಹಾರ ವ್ಯವಸ್ಥೆ ಇರಲಿಲ್ಲ.

ಏಕೇಕೃತ ಕನಾರಟಕವು ಅಸ್ತಿತ್ವಕ್ಕೆ ಬಂದ ನಂತರ ಇವುಗಳ ನಿರ್ಮಾಣ, ದುರಸ್ತಿ, ನಿರ್ವಹಣೆಗಳನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಲಾಯಿತು. ರಾಜ್ಯದ ಎಲ್ಲಿಜೆಯಂತೆ ಮೈಸೂರು ಜಿಲ್ಲೆಯಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳೂ ಸೇರಿದಂತೆ ಪ್ರಮುಖ ಉರುಗಳಲ್ಲಿ ಪ್ರವಾಸಿ ಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಅಭಿವೃದ್ಧಿಗೆ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿತು. ಅದರಂತೆ ಗ್ರಾಮೀರವರೆಗೆ ಮೈಸೂರು ಜಿಲ್ಲೆಯಲ್ಲಿ ಅಂತರ್ಗತವಾಗಿ ಚಾಮರಾಜನಗರ ಜಿಲ್ಲಾ ಪ್ರದೇಶದಲ್ಲಾ ಪ್ರವಾಸಿ ಬಂಗಲೆ, ನಿರೀಕ್ಷಣೆ ಮಂದಿರಗಳಿದ್ದು, ಅವುಗಳ ನಿರ್ವಹಣೆ, ಲೋಕೋಪಯೋಗಿ ಇಲಾಖೆಯಾಗಿತ್ತು. ಅಂದಿರ ಮಾಜ್ಞೆ ಅಂತ್ಯಕ್ಕೆ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಪ್ರವಾಸಿ ಮಂದಿರ, ಪರಿವೀಕ್ಷಣಾ ಮಂದಿರ (ಸಕ್ಕೂರ್ಚ್ ಹೌಸ್)ಹಾಗೂ ವಿಶೇಷ ಅತಿಧಿಗೃಹಗಳಿದ್ದರೆ, ಸಂತೇಮರಳಿಯಲ್ಲಿ ತಲಾ ಒಂದೊಂದು, ಪ್ರವಾಸಿ ಮಂದಿರ ಹಾಗೂ ವಿಶೇಷ ಅತಿಧಿಗೃಹಗಳಿದ್ದವು. ಯಳಂದೂರಿನಲ್ಲಿ ತಲಾ ಒಂದೊಂದು, ಗುಂಡ್ಲುಪೇಟೆಯಲ್ಲಿ ಮೂರು ಪ್ರವಾಸಿ ಮಂದಿರ ಹಾಗೂ ಕೊಳ್ಳೆಗಾಲದಲ್ಲಿ ಎರಡು ಸಕ್ಕೂರ್ಚ್ ಹೌಸ್, ಒಂದು ಪ್ರವಾಸಿಮಂದಿರ ಹಾಗೂ ಒಂದು ಅತಿಧಿಗೃಹ ಕಾರ್ಯನಿರ್ವಹಿಸುತ್ತಿದ್ದವು. ಇವುಗಳಲ್ಲಿ ಚಾಮರಾಜನಗರದಲ್ಲಿರುವ ಹಳೆಯ ಪ್ರವಾಸಿ ಮಂದಿರವು ಱೆಲೆರಲ್ಲಾ ಗುಂಡ್ಲುಪೇಟೆಯ ನಿರೀಕ್ಷಣಾ ಮಂದಿರ ಗ್ರಾಮೀರಲ್ಲಾ ಕೊಳ್ಳೆಗಾಲದ ಸಕ್ಕೂರ್ಚ್ ಹೌಸ್ ಱೆಲೆರಲ್ಲಾ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ಆರಂಭದ ವಿಶ್ರಾಂತಿ ಗೃಹಗಳಾಗಿವೆ.

ಪ್ರವಾಸೋದ್ಯಮ: ಸೌಲಭ್ಯ-ಸವಲತ್ತುಗಳು

ಬಹು ಹಿಂದಿನಿಂದಲೂ ಜಿಲ್ಲಾ ಕೇಂದ್ರ ಚಾಮರಾಜನಗರ, ಮಲೆಮಹಾದೇಶ್ವರ ಬೆಟ್ಟ, ಮಲೆಯಾರು, ನರಸಮಂಗಲ, ಬಿಳಿಗಿರಿರಂಗನಬೆಟ್ಟ, ಹರಳುಕೋಟಿ, ಗೋಪಾಲಸ್ವಾಮಿ ಬೆಟ್ಟ, ಅಗರ, ಮುದಿಗೊಂಡ, ಕೊಳ್ಳೆಗಾಲ, ಗುಂಡ್ಲುಪೇಟೆ, ಶಿವಸಮುದ್ರ (ಮುದ್ರರಂಗ), ಯಳಂದೂರು, ಪಾರ್ವತಿಬೆಟ್ಟ, ಮುಂತಾದ ಧಾರ್ಮಿಕ ಕೇಂದ್ರಗಳು: ಬಂಡೀಮರ ಅಭಯಾರಣ್ಯ, ಚಿಕ್ಕಮೊಳೆ ಅಣೆಕಟ್ಟು, ಮುಂತಾದ ನಿಸರ್ಗ ತಾಣಗಳು, ಜಿಲ್ಲೆಯ ಗಿರಿಪರ್ವತಗಳು ಚಾರಣಕ್ಕೆ ಪ್ರಶಸ್ತವಾಗಿದ್ದು, ಉತ್ತಮ ಪ್ರವಾಸಿತಾಣಗಳಾಗಿ ಪ್ರವಾಸೋದ್ಯಮಕ್ಕೆ ಸದವಕಾಶವನ್ನು ಕಲ್ಪಿಸಿವೆ. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಉತ್ತಮ ಮಾರ್ಗಸೂಚಿ, ವ್ಯವಸ್ಥಿತ ರಸ್ತೆ ಸೌಲಭ್ಯ, ಸುಸಜ್ಜಿತ ಉಂಟ-ವಸತಿ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಬಿಾಸಗಿ ಮೂಲಗಳು, ಯೋಜನೆಗಳನ್ನು ರೂಪಿಸಲು ಹೇರಳ ಅವಕಾಶವಿದೆ. ಅದರಲ್ಲಿ ಹೋಟೆಲು ಉದ್ಯಮಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಬಂಡೀಮರ ಅಭಯಾರಣ್ಯದಲ್ಲಿರುವ ಜಂಗಲ ಲಾಡ್, ಪ್ರವಾಸಿಗರಿಗೆ ಉತ್ತಮ ಸೌಕರ್ಯವನ್ನು ಒದಗಿಸುತ್ತಿದೆ.
